

॥ ಶಿಶುನಾಳ ಶರೀಫ್‌ರ ತತ್ತ್ವಪದಗಳು ॥

॥೧॥

॥ ಅಗ್ನಿ ಅರಿವಿ ತಂದು ॥

ಅಗ್ನಿ ಅರಿವಿ ತಂದು ಹಿಗ್ಗಿ ಹೊಲಿಸಿದೆ ಅಂಗಿ, ಹೆಗ್ಗಣ ಒಯ್ತವ್ವ ತಂಗಿ, ಈ ಅಂಗಿ ॥

ಅಗಣಿತ ವಿಷಯದ ಆರು ಗೇಣಿನ ಕವಚ ಬಗಲಿನ ಬೆವರನು ಕುಡಿದು ।
ಸಿಗಿದು ಹೋಯಿತವ್ವ ತಂಗಿ, ಈ ಅಂಗಿ, ಸಿಗಿದು ಹೋಯಿತವ್ವ ತಂಗಿ, ಈ ಅಂಗಿ ॥೧॥

ಬುದ್ಧಿಗೇಡಿಯಾಗಿ ನಿದ್ದಿ ಕೆಡಿಸಿಕೊಂಡು ಎದ್ದು ನೋಡಲು ಮಣಿನೆ ।
ಗುದ್ದಿನೋಳಡಿತವ್ವ ತಂಗಿ, ಈ ಅಂಗಿ, ಗುದ್ದಿನೋಳಡಿತವ್ವ ತಂಗಿ, ಈ ಅಂಗಿ ॥೨॥

ಕಳಿದೆ ಈ ಪರಿ ಇರುಳು ಬೆಳಗಾಗೋ ಸಮಯದಿ ಚೆಲುವ ಶ್ರೀ ಶಿಶುನಾಳಧೀಶನು ।
ಉಳುವಿ ಕೊಟ್ಟಿನವ್ವ ತಂಗಿ, ಈ ಅಂಗಿ, ಉಳುವಿ ಕೊಟ್ಟಿನವ್ವ ತಂಗಿ, ಈ ಅಂಗಿ ॥೩॥

॥೩॥

॥ ಅಣ್ಣಾ ನೋಡೋಣು ಬಾರೋ ॥

ಅಣ್ಣಾ ನೋಡೋಣು ಬಾರೋ, ಬೇಗನೆ ಸಾರೋ ।
ಅಣ್ಣಾ ನೋಡೋಣು ಬಾರೋ ನುಣ್ಣಿಗೆ ತೋರುವ ಸಣ್ಣ ಮಂದಿರದೊಳು ಕಣ್ಣಿಟ್ಟು ಜೊತ್ತೀತಿಯೆ ॥

ಶಾಲು ಮೇಲೆ ಮಾಡಿ ಹೊತ್ತು ಮಸ್ತಕದಿ ರುಮಾಲು ಚಿಮ್ಮುರಿಯ ಸುತ್ತಿ ।
ಬಾಳೆಂಬ ಚೆಲುವಾದ ಹಾಲುಹಾವುಗೆ ಮೆಟ್ಟಿ ಮೇಲುಮಾಗ್ಜವ ಹಿಡಿದು ನಾಳನೋಳಿಬ್ಬರು ॥೪॥

ಪರಮಪಥವೆ ನಮ್ಮ ಗುರಿಯಾಗಿ ಅರುಣೋದಯದತ್ತ ನಡೆಯಾಗಿ ।
ಸಾವಿನಂಕುರ ಗೆದ್ದು ಜೀವಾತ್ಮರ ಮುದ್ದುದೇವನೆ ಶಿಶುನಾಳಧೀಶನೆ ಗತಿಯೆಂದು ॥೫॥

॥೫॥

॥ ಅದ ನೋಡು ॥

ಅದ ನೋಡು ನೀನದ ನೋಡು । ಬ್ರಹ್ಮಾನಂದದಿ ಮುಣಿಮುಣಿಗ್ಯಾಡುವುದು ॥

ಸುತ್ತಲು ವ್ಯಾಪಿಸಿಕೊಂಡಿದೆ ನೋಡು । ಅತ್ತಲು ದಶಕಾಂಗುಲವಿದೆ ನೋಡು ॥೬॥

ಅರಿವಿನ ಜಾಲದಿ ತೊಡಕಿದೆ ನೋಡು । ಗುರುವಿನ ಕೀಲನು ಹಾಕಿದೆ ನೋಡು ॥೭॥

ನೋಡೇನೆಂದರೆ ಕಾಣುವುದಲ್ಲ । ನೋಡಿದ ಮೇಲದು ಬಿಡುವುದೆ ಇಲ್ಲ ॥೮॥

ಹರಿಯಾ ಅಲ್ಲ ಹರನೂ ಅಲ್ಲ । ಅರಿವಿದ ಶಿಶುನಾಳಧೀಶನೆ ಬಲ್ಲ ॥೯॥

॥೪॥

॥ ಅಳಬೇಡ ತಂಗಿ ॥

ಅಳಬೇಡ ತಂಗಿ, ಅಳಬೇಡ |
ನಿನ್ನ ಕಳುಹಬಂದವರಿಲ್ಲ ಉಳುಹಿಕೊಂಬವರಿಲ್ಲ ||

ಖಡಕಿಲೆ ಉಡಿಯಕ್ಕಿ ಹಾಕಿದರವ್ವ, ದುಡುಕಿಲೆ ಮುಂದಕ್ಕ ನೂಕಿದರವ್ವ |
ಮಿಡುಕ್ಕಾಡಿ ಮದುವ್ಯಾದಿ ವೋಜು ಕಾಣವ್ವ, ಹುಡುಕ್ಕಾಡಿ ಮಾಯದ ಮರವೇರಿದ್ದವ್ವ ||೧||

ಮಿಂದರ ಬಳಗವು ಬೇಸಾಹತ್ತಿ ಬಂದು, ರಂಡೇರ್ಪೈರು ಕೂಡಿ ನಗುತಲಿ ನಿಂದು |
ಕಂಡೋರ ಕಾಲ್ಹಿಡಿದು ಕೈಮುಗಿದು ನಿಂದು, ಗಂಡನ ಮನಿ ನಿನಗ ಬಿಡದವ್ವ ತಂಗಿ ||೨||

ರಂಗೀಲಿ ಉಟ್ಟೀದಿ ರೇಶ್ಮೀಧಡಿ ಸೀರಿ, ಹಂಗ ನೂಲಿನ ಪರವಿ ಮರೆತ್ತವ್ವ ನಾರಿ |
ಮಂಗಳ ಮೂರುತಿ ಶಿಶುನಾಳಧೀಶನ ಅಂಗಳಕ ನೀ ಹೊರತು ಆದ್ಯವ್ವ ಗೌರಿ ||೩||

॥೫॥

॥ ಆರತಿ ಬೆಳಗುವೆನು ॥

ಆರತಿ ಬೆಳಗುವೆನು, ಯೋಗದ ಆರತಿ ಬೆಳಗುವೆನು |
ಆರತಿ ಬೆಳಗುವೆ ಪಾರಮಾಧ್ಯದ ಸಾರವ ತಿಳಿದಿನ್ನ ತಾರಕಬ್ರಹ್ಮಗೆ ||

ಗುದಗುಹ್ಯಗಳನೊತ್ತಿ ಹೇಲಕೆ ಚದುರತನದಲಿ ಹತ್ತಿ
ಸದರಮನಿಯೋಳು ನದರಿಟ್ಟು ನೋಡಲು ಎದುರಿಗೆ ಕಾಂಬುವ ಸದಮಲ ಬ್ರಹ್ಮಗೆ ||೧||

ಇದೆಂಯನ್ನ ತಡೆದು ಹಿಂಗಳ ನಾಡಿಯ ದಾರಿ ಹಿಡಿದು
ಕೂಡಿ ಶ್ವಾಸವ ನೋಡಲು ಅಗ್ನಿಯ ಗೂಡಿನೊಳಗೆ ಜ್ಯೋತಿ ಮೂಡಿರುವ ಬ್ರಹ್ಮಗೆ ||೨||

ಚಂದ್ರ-ಸೂರ್ಯರ ಒಂದುಗೂಡಿಸಿ ಒಂದೆ ಸ್ಥಳದಿ ನಿಂದ
ಚಂದದಿ ನೋಡಲು ಕಂಡ ವೀರನಿಗೆ ಮುಂದೆ ಪ್ರಕಾಶಿಪ ಆನಂದಬ್ರಹ್ಮಗೆ ||೩||

ಜ್ಞಾನವಿಧ್ಯ ಹಿಡಿದು ಮಾಯಾ ಎಂಬ ಮಲವ ಕಡಿದು
ಮೌನದಿಂದ ಶಿಶುವಿನಾಳಧೀಶನ ಧ್ಯಾನವ ಮಾಡಿ ಗೋವಿಂದರಾಜಗೆ ||೪||

॥೬॥

॥ ಇದೇ ಬ್ರಹ್ಮಜ್ಞಾನ ನೋಡಿಕೋ ॥

ಇದೇ ಬ್ರಹ್ಮಜ್ಞಾನ ನೋಡಿಕೋ, ಸದಾನಂದ ಪರಮಾತ್ಮ ಬೋಧಮಯ ||

ನಿಧಾನದಲಿ ನಿಜ ಹೃದಯಕಮಲದಲಿ ಸುಧಾಕರಣ ಗುರುಪದಾಬ್ಜ ಕಂಡರೆ ||೧||

ಯೋಗಿಯಾಗಿ ಸಂಭೋಗ ಮಾಡಿ ನೀ ರೋಗವಳಿದು ನಿಜರಾಗದಿ ಹೊಳೆದರೆ ||೨||

ಕಸರು ಕಳೆವ ಶಿಶುನಾಳಧೀಶ ಎಂಬ ಹೆಸರ ಹೊಗಳಿ ಐದಕ್ಕರ ನುಡಿದರೆ ||೩||

॥ ಎಂಥಾ ವೋಚಿನ ಕುದುರಿ ॥

ಎಂಥಾ ವೋಚಿನ ಕುದುರಿ ಹತ್ತಿದ ಮಾಲ ತಿರುಗುವುದು ಹನೆನ್ನಂದು ಫೇರಿ ।
ಸಾರಿ ನಾನು ಹೇಳತೀನಿ ಸಚೆಯಲ್ಲ ಈ ಮಾತು, ಸತ್ಯ ಸದ್ಗುರುವಿನ ಪಾದ ಗಟ್ಟಾಗಿ ಮುಟ್ಟಿಸಿತು ॥

ಹಚ್ಚಿನ್ನ ಕರಡ ಹಾಕಲೆಬೇಕು, ನಿಚ್ಚಿಳ ನೀರ ಕುಡಿಸಲೆಬೇಕು ।
ಸಂಸ್ಕಾರ ಕಮಚೀಲ ಹೊಡಿಯಲೆಬೇಕು, ಅಚ್ಚುತ ವೆಚ್ಚುವಂತೆ ವೈ ತಿಕ್ಕಬೇಕು ॥೧॥

ತಪ್ಪವುದಿಲ್ಲಪ್ಪ ಎರಡು ಹೊತ್ತು ದಾಣ, ತಿಂದ ಮಾಲೆ ತಿರುಗುತ್ತೇತೆ ಮಾಗಳ ಓಣ ।
ಖಾದರ ಲಿಂಗನು ಹಾಡಿದ ವಾಣ, ಸೋಸಿ ನೋಡಿಕೊ ಹಾಕಿದ ಗೋಣ ॥೨॥

ಪಾಂಡವರ ಮನಿಯೊಳಗ ಪಾಗದಾಗಿತ್ತು, ಪಾಗದ ಗೂಟವ ರುಂಡಿಸಿ ಕಿತ್ತು ।
ಹೋಗುವಾಗ ಶಿಶುನಾಳಕೋಡ್ಯೋಡಿ ಬಂತು, ಗೋವಿಂದ ಗುರುವಿಗೆ ವಶವಾಗಿತ್ತು ॥೩॥

॥ ಎಂಥಿಂಥಾದ್ದೆಲ್ಲಾನು ಬರಲಿ ॥

ಎಂಥಿಂಥಾದ್ದೆಲ್ಲಾನು ಬರಲಿ, ಚಿಂತೆ ಎಂಬುದು ಸಾವಿರ ಇರಲಿ ।
ಎಂತೇನೆಂಬುದ ತೋರುವ ಗುರುವ ಅಂತಕರಣ ತಪ್ಪದೇ ಕಾಯಲಿ ॥

ಬಡತನ ಎಂಬುದು ಕಡೆತನಕಿರಲಿ, ಒಡವಿ ವಸ್ತು ಕಳ್ಳರು ಹೊರಲಿ ।
ನಡಿವಂಥ ದಾರಿ ತಿಳಿಯದೆ ತಟ್ಟಿ, ಅಡವಿ ಸೇರುವಂತಾಗಿ ಹೋಗಲಿ ॥೫॥

ಗಂಡಸುತನವೇ ಇಲ್ಲದಂಥಾಗಲಿ, ಹೆಂಡಿರು ಮಕ್ಕಳು ಬಿಟ್ಟೇ ಹೋಗಲಿ ।
ಕುಂಡಿಗೆ ಒದೆಯಲಿ ಸಾಲದವರೆಲ್ಲ, ಬಂಡ ಮಾಡಿ ಜನ ಎಲ್ಲ ನಗಲಿ ॥೬॥

ನಂಬಿಕೆ ಎಳ್ಳಷ್ಟ್ವ ಇಲ್ಲದಂತಾಗಲಿ, ಅಂಬಲಿ ಕಂಬಳಿ ಸಿಗದೇ ಹೋಗಲಿ ।
ಹುಂಬ ಸೂಲೇಮಂಗ ಎಂದೆಲ್ಲ ಬೈಯಲಿ, ಕಂಬ ಮುರಕೊಂಡು ತೆಲಮಾಲೆ ಬೀಳಲಿ ॥೭॥

ಉದ್ದೋಗ ವ್ಯಾಪಾರ ಇಲ್ಲದಂತಾಗಲಿ, ಬುದ್ಧಿ ಎಂಬುದು ಮಸಣಿಸಿ ಹೋಗಲಿ ।
ಮದ್ದ ಹಾಕಿ ಎನ್ನನು ಕೊಲ್ಲಲಿ, ಹದ್ದ ಕಾಗಿ ಹರಕೊಂಡು ತಿನ್ನಲಿ ॥೮॥

ಭಾಷೆ ಪಂಥ ನಡೀದಾಹಾಂಗಾಗಲಿ, ಹಾಸ್ಯ ಮಾಡುತ ಜನರೆಲ್ಲ ನಗಲಿ ।
ಶ್ರೀ ಶಿಶುನಾಳಧೀಶ ಗುರುವಿನ ಲೇಸಾದ ದಯವ್ರೋಂದು ಕಡೆತನಕಿರಲಿ ॥೯॥

॥ ಎದ್ದು ಹೋಗತೇನಿ ತಾಳೆಲೋ ॥

ಎದ್ದು ಹೋಗತೇನಿ ತಾಳೆಲೋ, ಭೀ ಬುದ್ಧಿಗೇಡಿ, ಎದ್ದು ಹೋಗತೇನಿ ತಾಳೆಲೋ ।

ಎದ್ದು ಹೋಗತೇನಿ ತಾಳೆಲೋ, ಇದ್ದು ಇಲ್ಲಿ ಭವಕೆ ಬೀಳೋ,
ಸದ್ಯ ಸದ್ಯರು ಶಾಪ ನಿನಗೆ, ಸಿದ್ಧಲಿಂಗನ ಪಾದಸಾಕ್ಷಿ ॥

ಹಟಕಿ ನಮ್ಮನ್ನಾಕ ನೋಡತಿ, ಒಣ ಕಟಗಿಯಂತೆ ಸೆಟೆದು ನಿಂತು ಮಾತನಾಡತಿ ।

ಚಿಟಕಿ ಹೊಡೆದು ಬೊಟ್ಟಿ ಕುಣಿಸಿ, ಕುಟಿಲ ಕಲಹದ ಗುಣವ ಮೇರಿಸಿ,
ಕಟಕಿ ದೋಷ ತಟ್ಟಿತೋ, ಹಿರೇಮಾತದ ಪಾದ ಸಾಕ್ಷಿ ಇದಕೆ ॥೧॥

ನಿಂದೆ ಮಾಡಿ ನೀಚನಾದೆಯೋ, ಇದರಿಂದ ಸೀದಾ ದಂದುಗಕ್ಕೆ ಬಂದು ಬಿದ್ದೆಯೋ ।

ತಂದೆ ಗುರು ಗೋವಿಂದದೇವನ ದ್ವಂದ್ವ ಪಾದವ ನಂಬಿದವರಿಗೆ,
ಕುಂದನಿಟ್ಟ ಮಂದ ಮನುಜ ಹಂದಿ ಜನ್ಮಕೆ ಬಿದ್ದೀಯಲ್ಲೋ ॥೨॥

ಮಂಡಲಕ ಮಹಿಮಾಸಾಗರ ಗೋವಿಂದನಕ್ಕರ ಪಂಡಿತಗೂ ಪರಮಾರ್ಥದಾಗರ ।

ಗಂಡ ಶಿಶುವಿನಾಳಧಿಂಶ ದಂಡಕೋಲ ಹಿಡಿದು ಕೈಯಲಿ,
ದಿಂಡುತನುವ ಮುರಿದು ನಿನ್ನ ಚಂಡಿತನವ ತೆಗೆವ ವೋಜಿಲೆ ॥೩॥

॥೧೦॥

॥ ಎಲ್ಲರಂಧ್ರವನಲ್ಲ ನನ ಗಂಡ ॥

ಎಲ್ಲರಂಧ್ರವನಲ್ಲ ನನ ಗಂಡ, ಬಲ್ಲಿದನು ಪುಂಡ, ಎಲ್ಲರಂಧ್ರವನಲ್ಲ ನನ ಗಂಡ ।

ಎಲ್ಲರಂಧ್ರವನಲ್ಲ ಕೇಳಿ, ಸೋಲ್ಲು ಸೋಲ್ಲಿಗೆ ಬೈದು ನನ್ನ
ಎಲ್ಲಾ ಹೋಗದ ಹಾಂಗ ಮಾಡಿಟ್ಟ, ಕಾಲ್ಯಾರಿದು ಬಿಟ್ಟ ॥

ಮಾತಾಪಿತರ ಮನೆಯೋಳಿರುತ್ತಿರಲು, ಮನಸೋತು ಮಾರವರು ಪ್ರೀತಿ ಗೆಳತೇರ ಮಾತನೋಳಿರಲು ।

ಮೈ ನೆರೆತು ಮಾಯದಿ ಘಾತವಾಯಿತು ಯೋವನವು ಬರಲು, ಹಿಂಗಾಗುತ್ತಿರಲು ।
ದೂತ ಕೇಳಿನಿಮ್ಮವನು ಶೋಭನ ರೀತಿಚಾರವನೆಲ್ಲ ತೀರಿಸಿ
ಪ್ರೀತಿಯಲಿ ಮೈಹೋಂದಿಕೆಯ ಮಾಡಿ, ಮಮತೆಯಲಿ ಕೂಡಿ ॥೧॥

ಅಕ್ಕ-ತಂಗಿಯರಾರು ಮಂದಿಗಳ, ಅಗಲಿಸಿದನೈಪುರ ಕಕ್ಕುಲಾತಿಯ ಅಣ್ಣ-ತಮ್ಮಗಳ ।

ನದರೆತ್ತಿ ಮಾಯಾಲಕ ನೋಡಗೊಡದೆ ಹತ್ತು ದಿಕ್ಕುಗಳ, ಮಾಡಿದನೆ ಮರುಳ ।
ತೆಕ್ಕೆಯೋಳು ಬಿಗಿದಟ್ಟಿ ಸುರತಾನಂದ ಸುಖ ತಾಂಬೂಲ ರಸ-
ಗುಟುಕಿಕ್ಕ ಅಕ್ಕರತಿಯಲಿ ನಗುವನು ತಾ, ಬಲು ರಸಿಕನೀತ ॥೨॥

ತುಂಟಸವತಿಯ ಸೋಂಟಮುರಿ ಹೋಡೆದ, ಒಣ ಪಂಟಮಾತಿನ ಗಂಟುಗಳ್ಳರ ಮನೆಗೆ ಬರಗೊಡದ ।

ಹದಿನೆಂಟು ಮಂದಿ ಕುಂಟಲಿಯರ ಹಾದಿಯನು ಕಡಿದ, ಎನ್ನ ಕರವ ಹಿಡಿದ ।
ಕುಂಟ ಕುರುಡರೆಂಟು ಮಂದಿ ಗಂಟು ಬಿದ್ದರೆ ಅವರ ಕಾಣಿತ
ಗಂಟಲಕೆ ಗಾಣಾದ ಕೇಳಕ್ಕಾ, ತಕ್ಕವನೆ ಸಿಕ್ಕ ॥೩॥

ಅತ್ಯೇ-ಮಾವರ ಮನೆಯ ಬಿಡಿಸಿದನೇ, ಮತ್ತಲ್ಲಿ ಮಾವರ ಮಕ್ಕಳೆವರ ಮಮತೆ ಕೆಡಿಸಿದನೇ ।
 ಎನ್ನನು ತಂದು ರತ್ನಜ್ಯೋತಿಯ ಪ್ರಭೇಯೊಳಿಸಿದನೇ, ಎನಗೊತ್ತಿನವನು ।
 ಎತ್ತ ಹೋಗದೆ ಚಿತ್ತವಗಲದೆ ಗೋತ್ತಿನಲ್ಲಿ ಇಟ್ಟು ಎನ್ನನು
 ಮತ್ತಿನ ಮಾಗುತಿಯ ಕೊಟ್ಟನೇ, ಇವನೆಂಥ ದಿಟ್ಟನೆ ॥೪॥

ಕಾಂತೆ ಕೇಳೇ ಕರುಣ ಗುಣದಿಂದ, ಎನಗಿಂಥ ಪುರುಷನು ಬಂದು ದೊರಕಿದ ಪುಣ್ಯಫಲದಿಂದ ।
 ಎನ್ನಂತರಂಗದ ಕಾಂತ ಶ್ರೀ ಗುರುನಾಥ ಗೋವಿಂದ, ಶಿಶುನಾಳದಿಂದ ।
 ಕಾಂತೆ ಬಾರೆಂತೆಂದು ಕರೆದೇಕಾಂತ ಮಂದಿರದೊಳಗೆ ಒಯ್ದು
 ಭ್ರಾಂತಿ ಭವ ದುರಿತವನು ಪರಿಹರಿಸಿ, ಚಿಂತೆಯನು ಮರೆಸಿ ॥೫॥

॥೧೧॥

॥ ಎಷ್ಟು ಕಾಡುವವು ಕಬ್ಬಕ್ಕಿ ॥

ಎಷ್ಟು ಕಾಡುವವು ಕಬ್ಬಕ್ಕಿ, ನಾ ಹೊಲದೊಳಗಿರುವೆ ಒಬ್ಬಕ್ಕಿ ॥

ಆ ಕಡೆಯಿಂದ ಮಾರು ಹಕ್ಕಿ, ಈ ಕಡೆಯಿಂದ ಆರು ಹಕ್ಕಿ ।
 ಉಗ್ಗ ಹಾಕತಾವು ಕಾದು ಕಾದು, ಬಂತು ನನಗ ಬಲು ಬೇಸರಕಿ ॥೧॥

ಕಬ್ಬಕ್ಕಿ ಬರತಾವ ಸರಿ-ಬೆರಕಿ, ಆರು ಮಾರೊಂಬತ್ತು ಮನ ಕಲಕಿ ।
 ಅದರೊಳಗೊಂದ್ದೆತ್ತಿ ಮಾಬೆರಕಿ, ಕವಣೆ ಬೀಸಿ ಬಂತು ಬೇಸರಕಿ ॥೨॥

ಕಾಳು ತಿಂದು ಹೊಡಿತಾನೂ ಗೋರಕಿ, ಶಿಶುನಾಳಧ್ರಿಜನ ಮುದಿ ಹಕ್ಕಿ ।
 ಗುರು ಗೋವಿಂದನ ಬಳಿ ಮುಕ್ತಿ ಬೇಡಿ ಕಾಡುವವು ಆ ಹಕ್ಕಿ ॥೩॥

॥೧೨॥

॥ ಏನ ಕೊಡ ಇದು ಏನ ಕೊಡವ ॥

ಏನ ಕೊಡ ಇದು ಏನ ಕೊಡವ, ಹುಬ್ಬಿಳ್ಳಿ ಮಾಟ ಏನ ಚೆಂದ ಕೊಡವ ।
 ತಿಕ್ಕಲ್ಲ ಬೆಳಗಿಲ್ಲ ಥಳ ಥಳ ಹೊಳೀತದ, ಕಂಚಲ್ಲ ತಾಮ್ರವಲ್ಲ ಮಿರಿ ಮಿರಿ ಮಿಂಚತದ ॥

ಆರು ಮಂದಿ ಅಕ್ಕ ತಂಗಿ ಮಿರಿ ಮಿಂಚಿದ ಕೊಡ, ಮಾವರು ಮತ್ತೆಯೇರು ಲೋಲಾಡಿದ ಕೊಡ ।
 ಶಿವರಾತ್ರಿ ಜಾತ್ರಿಗ್ರಹೋಗಿ ಸಿದ್ಧಾಮನ್ ದಶನವಾಗಿ, ಮಳ್ಳವ್ವ ಬಾಜಾರ್ದಲ್ಲಿ ಬಾಳ ಹೋಯ್ತವ್ವ ಕೊಡ ॥೧॥

ಆರು ಮಂದಿ ಅಕ್ಕ ತಂಗಿ ಜತ್ತಿಲೆ ನೀರಿಗೆ ಹೋಗಿ, ಜರ್ಜಂತ ಜಾರಿ ಬಿದ್ದು ಸಿಗದೇ ಹೋಯ್ತವ್ವ ಕೊಡ ।
 ಶಿಶುನಾಳಧ್ರಿಜ ತಾನೆ ತಿದ್ದಿ ಮಾಡಿದ ಕೊಡ, ಬುದ್ಧಿವಂತರು ತಿಳಿದು ನೋಡಬೇಕಾದ ಕೊಡ ॥೨॥

॥१३॥

॥ ಒಳ್ಳೇ ನಾರಿ ಕಂಡೆ ॥

ಒಳ್ಳೇ ನಾರಿ ಕಂಡೆ, ಈಗಲೇ ।
ಇಳೆಯ ತಳದಿ ತಪದೊಳು ನಿಂತು ಕಳೆಯ ಖುಸಿಗಳ ಮರುಳು ಮಾಡುವ ॥

ಕೈಯೂ ಕಾಲೂ ಇಲ್ಲ ಉಸುರು ಹೈಯಿ ವೋದಲೇ ಇಲ್ಲ ।
ಚೆಲ್ಲುತ ಪರಮಾನಂದ ಎದಿಯೊಳು ಎಲ್ಲವ ಬಿಡಿಸಿ ಕರುಣದಿ ಕಾಂತುವ ॥೧॥

ಮುಟ್ಟುಲು ಕೊಲ್ಲುವಳೋ ಕಾಮನ ಕಟ್ಟಿ ಆಳುತ್ತಿಹಳು ।
ಬಟ್ಟ ಕುಚಕ ಬರೆದಿಟ್ಟು ಕುಪ್ಪಸಕ ನಟ್ಟು ಮನಸು ನಡೆಗೆಟ್ಟು ನಿಂತಿತು ॥೨॥

ಮೀಸಲು ನಗೆಯವಳು ಶಿಶುನಾಳಧೀಶಗೆ ಸೋತವಳು ।
ವಾಸಿಸಿ ಗುಡಿಪುರದಿ ಗೋವಿಂದನ ದಾಸರನು ತಾ ಸೇಳಿಯುತಲಿಹಳು ॥೩॥

॥१४॥

॥ ಕಿಟಿಕಿಟಿ ಕಿಟಿಕಿಟಿ ತಾಳಲಾರೆ ॥

ಕಿಟಿಕಿಟಿ ಕಿಟಿಕಿಟಿ ತಾಳಲಾರೆ ಓಟ್ಯಾನ ಅಕ್ಕಗಳಿರಾ ।
ನಾ ಕಿಟಿಕಿಟಿ ಕಿಟಿಕಿಟಿ ತಾಳಲಾರೆ ಓಟ್ಯಾನ ಅವ್ವಗಳಿರಾ ॥

ಬಂಗಾರದಂಥ ಗಂಡನವ್ವ, ಕೆಂಡದಂಥ ಭಾವನವ್ವ ।
ಬಾಗಿಲದೊಳಗ ನಿಂತಾರವ್ವ, ಬಾಯಿಗೊಬಂದ್ರಹಾಂಗಂತಾರವ್ವ ।
ಸಿಂಗಾರದವರ ಮಗಳು ನಾನು ತಾಳಕೊಂಡು ಹೋಗೇನವ್ವ, ಯವ್ವಾ ॥೧॥

ಮುತ್ತಿನಂಥಾಕಿ ನನ್ನ ಅತ್ತಿ, ಅಸವಳಿದಾಕಿ ನನ್ನ ನಾದಿನಿ ।
ಸರೀಕರೆದುರು ಬೈತಾರವ್ವ, ಲಜ್ಜೆಗೆಟ್ಟು ಹೆಣ್ಣು ಅಂತಾರವ್ವ ।
ದೇಶದಿಕವಾದ ಶಿಶುನಾಳಧೀಶನ ಪಾದ ಒಂದೆ ಗಟ್ಟಿಯವ್ವ, ಯವ್ವಾ ॥೨॥

॥१८॥

॥ ಕು ಕೂ ಎನುತ್ತಿದೆ ಬೆಳವ ॥

ಕು ಕೂ ಎನುತ್ತಿದೆ ಬೆಳವ, ಬಂದು ಹೊಕ್ಕಿತು ಭವವೆಂಬ ದುಃಖಿದ ಹಳುವ ॥

ಸೊಕ್ಕು ಎಂಬುವ ಗಾಳಿ-ಮುಳೆಗೆ ಸಿಕ್ಕು ಬಹುಪರಿಯಲ್ಲಿ ತೊಳಿಲಿ ಬಳಲಿ ।
ಅಕ್ಕರೆಂಬುವ ಬಿಸಿಲಿನಿಂದ ತಾ ಲೆಕ್ಕವಿಲ್ಲದೆ ತಾಪಗೊಂಡು ॥೧॥

ವೋಹವೆಂಬುವ ಬಲೆಗೆ ಸಿಲುಕಿ ಕೆಟ್ಟಿ ಸ್ವೇಹವೆಂಬುವ ಕಂಟಿಗೆ ತಾಕಿ ।
ದಾಹವೆಂಬುವ ವಿಷಯದಿಂದ ಹಗಲು-ರಾತ್ರಿ ತಿರುಗಿ ತಿರುಗಿ ॥೨॥

ದೇಹವು ಕಳವಳಗೊಂಡು ಸತ್ತಿ-ಸುತರಾಹುವಿನ ಬಾಯೋಳಗೆ ಬಿದ್ದು ।
ಆಸೆ ಎಂಬುವ ಬೇಡನಿಂದ ಬಹು ದೇಶ-ದೇಶಗಳನು ಸುತ್ತಿ ಸುತ್ತಿ ॥೩॥

ಕ್ಲೀಶಸಾಗರದಲ್ಲಿ ಮುಳುಗಿ ಈಶ ಶಿಶುನಾಳೀಶನ ಚರಣವನ್ನು ।
ವಿಸು ಜನ್ಮವು ಕಾಣದಾಗಿ ತಾಸು-ತಾಸಿಗೆ ಕೊರಗಿ ಸೊರಗಿ ॥೪॥

ಪುರುಷನ ಬುಟ್ಟಿಯೋಳಿಟ್ಟು ಬಹು ಹರುಷದಿ ಹಳ್ಳದೋಳು ತೇಲಾಕ ಬಿಟ್ಟು ।
ಮನವೆಂಬ ಗೂಡಿನೋಳಿಟ್ಟು ತನ್ನ ತನುವೆಂಬ ಮರದೋಳು ಹಾರಾಕ ಬಿಟ್ಟು ॥೫॥

ಆನಂದದೋಳು ತಾನಿರಲು ಸ್ವಾನಂದದಿ ರೆಕ್ಕೆಗಳ ಕೆದರುತಲಿರಲು ।
ಭುವನದೋಳಗೆ ನಿಂತಿರಲು ದೇವ ಶಿಶುನಾಳಧೀಶ ಗೋವಿಂದನ ವರವು ॥೬॥

॥१९॥

॥ ಕುಂಟ-ಕುರುಡರೆಂಟು ಮಂದಿ ॥

ಕುಂಟ-ಕುರುಡರೆಂಟು ಮಂದಿ ರಂಟಿ ಹೊಡೆಯೆಲೋ ।
ಸುಂಟರಗಾಳಿಗೆ ಸಿಗದೆ ಲೋಕವ ರಂಟಿ ಹೊಡೆಯೆಲೋ ॥

ಸುಜ್ಞಾನವೆಂಬೋ ಕುಂಟಿಯ ಹೂಡಿ ರಂಟಿ ಹೊಡೆಯೆಲೋ ।
ಪ್ರಜ್ಞಾನವೆಂಬೋ ಕೂರಿಗೆ ಹೂಡಿ ಬೀಜ ಬಿತ್ತೆಲೋ ॥೧॥

ಕರಿಯ ಬೀಜ ಬಿಳಿಯ ಬೀಜ, ಬೀಜ ಹಿಡಿಯೆಲೋ ।
ಅರಿಯದಾದ ಮಾತು ಇದರ ಮಮ್ಮ ತಿಳಿಯೆಲೋ ॥೨॥

ಬಣ್ಣ ಕೆಂಪು ಹಸಿರು ಹಳದಿ ವಣ ತಿಳಿಯೆಲೋ ।
ಧರಣಿಪತಿ ಶಿಶುನಾಳಧೀಶನ ಮಮ್ಮವರಿಯೆಲೋ ॥೩॥

॥१२॥

॥ ಕುಂಟಯಾಗ್, ನಿನ್ನಲ್ಲಿ ಸತ್ಯ ಉಂಟಯಾಗ್ ॥

ಕುಂಟಯಾಗ್, ನಿನ್ನಲ್ಲಿ ಸತ್ಯ ಉಂಟಯಾಗ್ ।
ಕುಂಟಯಾಗ್, ನಿನ್ನಲ್ಲಿ ಸತ್ಯ ಉಂಟಯಾಗ್ ॥

ಎಂಟು ದಿಕ್ಕನು ಒಯ್ದು ಒಂಟಿ ಬಾಯೋಳಗಿಟ್ಟು ।
ಸುಂಟರಗಾಳಿಗೆ ಸಿಗದ ಮಹಾತ್ಮನೆ, ಕುಂಟಯ್ ॥೧॥

ಒಯುಲು ಬ್ರಹ್ಮಜಾಣ ಎಂದೇವಿಪ ನೆಲ ಗುಡ್ಡದಿ ।
ದಯದ ಯೋಗಿಯ ಮನವೈಲಿಸಿದ ಮಹಿಮನೆ, ಕುಂಟಯ್ ॥೨॥

ವಸುಧಿಪ ಶಿಶುನಾಳಧೀಶನ ಮಗನಿಗೆ ।
ರಸಬಿಂದು ಕೊಟ್ಟಂಥ ಅಸಮ ಸದ್ಗುರುನಾಥ, ಕುಂಟಯ್ ॥೩॥

॥१३॥

॥ ಕುಂಭಾರಕಿ ಈಕಿ ಕುಂಭಾರಕಿ ॥

ಕುಂಭಾರಕಿ ಈಕಿ ಕುಂಭಾರಕಿ ।
ಬ್ರಹ್ಮಾಂಡವೇಲ್ಲಾ ತುಂಬಿಕೊಂಡಿರುವಾಕಿ ॥

ಹೊನ್ನು ಎಂಬುವ ಮಣಿನು ತರಿಸಿ ತನು ಎಂಬುವ ನೀರನು ಹಣಿಸಿ ।
ಮನ ಎಂಬುವ ಹುದಲನು ಕಲಸಿ ಗುಣ ಎಂಬುವ ಸೂಸನು ಹಾಕಿ ॥೧॥

ಭಕ್ತಿ ಎಂಬುವ ತಿಗರಿಯ ಮಾಡಿ ಧ್ಯಾನ ಎಂಬುವ ಬಡಿಗಿಯ ಉರಿ ।
ಮುನ್ಮೂರ ಅರವತ್ತು ಸುತ್ತನು ತಿರುಗಿಸಿ ಗಡಿಗಿ ತಂಪಾರು ಮಾಡುವಾಕಿ ॥೨॥

ಅಚಾರ ಎಂಬುವ ಆವಿಗೆ ಮುಖ್ಯ ಅರಿವು ಎಂಬುವ ಬೆಂಕಿಯ ಹಳ್ಳಿ ।
ಸಾವಿರ ಕೊಡಗಳ ಸುಟ್ಟು ಇಂದು ಸಂತಿಗೆ ಒಯ್ದು ಮಾರುವಾಕಿ ॥೩॥

ಮೂರು ಕಾಸಿಗೊಂದು ಕುಡಿಕಿಯ ಮಾರಿ ಆರು ಕಾಸಿಗೊಂದು ಗಡಿಗಿಯ ಮಾರಿ ।
ವಸುಧೀಯೋಳು ಶಿಶುನಾಳಧೀಶನ ಮುಂದೆ ಧ್ಯಾನದ ಮಗಿಯೊಂದ ಇಡುವಾಕಿ ॥೪॥

॥१९॥

॥ ಕುರುಬರೋ ನಾವು ಕುರುಬರು ॥

ಕುರುಬರೋ ನಾವು ಕುರುಬರು, ಏನು ಬಲ್ಲೀವರಿ ಒಳ ಕಾರುಭಾರು ।
ನೂರಾರು ಸೊಕ್ಕಿದ ಕುರಿ ಮೇಸಿಕೊಂಡು, ಸೆಳೆದಂತೆ ಬಂದೇವು ನಮ್ಮ ಕುರಿ ಹಿಂಡು ॥

ಪಳುಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ, ಇಟ್ಟೇವ್ಯಿ ಕುರಿಗಳ ಚೆನ್ನಾಗಿ ಬಚ್ಚಿ ।
ಹೊಟ್ಟೇಂಬ ಬಾಗಿಲ ಬಲವಾಗಿ ಮುಚ್ಚಿ, ಸಿಟ್ಟೇಂಬ ನಾಯಿಯ ಬಿಟ್ಟೇವ್ಯಿ ಬಿಚ್ಚಿ ॥೧॥

ತನುವೆಂಬ ದೊಡ್ಡಿಯ ಹೆಸನಾಗಿ ಉಡುಗಿ, ತುಂಬಿ ಚೆಲ್ಲೇವ್ಯಿ ಹಿಕ್ಕೆಯ ಹೆಡಿಗಿ ।
ಗುರು ಹೇಳಿದ ಬಾಳು ಹಾಲಿನ ಗಡಿಗಿ, ನಮ್ಮ ಕೈಲೇ ಇದೊ೯ ಅರಿವಿನ ಬಡಿಗಿ ॥೨॥

ಮೇವು ಹುಲುಸಾದಂತ ಮುಸಣಿದು ಖಿರೆಯೆ, ಕುರಿ ಇಲ್ಲಿ ಮೇಸಾಕ ಬಂದದ್ದು ಸರಿಯೆ ।
ತೋಳ ಹಾರಿ ಕುರಿಗಳ ಗೋಣನ್ನ ಮುರಿಯೆ, ನಾಗಲಿಂಗ ಅಜ್ಞ ಹೇಳಿದ ಪರಿಯೆ ॥೩॥

॥೨೦॥

॥ ಕೋಡಗನ ಕೋಳಿ ನುಂಗಿತಾ೤ ॥

ಕೋಡಗನ ಕೋಳಿ ನುಂಗಿತಾ೤, ನೋಡವ್ಯ ತಂಗಿ ।
ಕೋಡಗನ ಕೋಳಿ ನುಂಗಿತಾ೤ ॥

ಆಡು ಆನೆಯ ನುಂಗಿ, ಗ್ರಾಷ್ಟೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳನೆ ಮದ್ದಳೆ ನುಂಗಿತಾ೤, ತಂಗಿ ॥೧॥

ಒಳ್ಳು ಒನಕೆಯ ನುಂಗಿ, ಕಲ್ಲು ಗೂಟವ ನುಂಗಿ ।
ಮೆಲ್ಲಲು ಬಂದ ಮುದುಕಿಯನ್ನೆ ನೆಲ್ಲು ನುಂಗಿತಾ೤, ತಂಗಿ ॥೨॥

ಹಗ್ಗ ಮಗ್ಗವ ನುಂಗಿ, ಮಗ್ಗ ಲಾಳಿಯ ನುಂಗಿ ।
ಮಗ್ಗದ ಮ್ಯಾಲೆ ಕುಂತವನನ್ನೆ ಮಣಿಯು ನುಂಗಿತಾ೤, ತಂಗಿ ॥೩॥

ಎತ್ತು ಜತ್ತಿಗಿ ನುಂಗಿ, ಭತ್ತು ಬೋನವ ನುಂಗಿ ।
ಮುಕ್ಕುಟಿ ತಿರುವ್ರೋ ಅಣ್ಣನನ್ನೆ ಮೇಣ ನುಂಗಿತಾ೤, ತಂಗಿ ॥೪॥

ಗುಡ್ಡ ಗವಿಯನ್ನ ನುಂಗಿ, ಗವಿಯು ಇರುವೆಯ ನುಂಗಿ ।
ಗೋವಿಂದ ಗುರುವಿನ ಪಾದ ನನ್ನನೆ ನುಂಗಿತಾ೤, ತಂಗಿ ॥೫॥

॥೨೮॥

॥ ಕೋಳಿಯೇ ನೀನು ಕೋಳಿಯೇ ॥

ಕೋಳಿಯೇ ನೀನು ಕೋಳಿಯೇ, ಹೀಗ ಹಾಳ ಮಾಡೋದು ಕಂಡು ತಾಳಲಾರದು ಮನ ॥

ಅಚ್ಚ ಹಸುರು ಕೆಂಪು ಪುಚ್ಚದ ಕೋಳಿ, ಅಚ್ಚತಗೆಚ್ಚರ ಕೊಟ್ಟಂಥ ಕೋಳಿ ।
ಹೆಚ್ಚಿನ ಬ್ರಹ್ಮನು ಮೆಚ್ಚಿದ ಕೋಳಿ, ಹುಚ್ಚಿದ್ದ ರುದ್ರನ ಕಚ್ಚಿದ ಕೋಳಿ ॥೧॥

ಬಲ್ಲಿದರ ಯಜ್ಞಕ್ಕೆ ಸಲ್ಲಿದ ಕೋಳಿ, ಎಲ್ಲವ ಅಯ್ಯಂಡು ತಿನ್ನವ ಕೋಳಿ ।
ಕಲ್ಲಿನೋಳಗೆ ಪುಟ್ಟಿ ಕಾಗುವ ಕೋಳಿ, ಮುಲ್ಲಾನ ಕೈಯೋಳು ಮೃತವಾದ ಕೋಳಿ ॥೨॥

ತಿಪ್ಪಿ ಕೆದರಿ ಹೊಟ್ಟೆ ಹೊರಕೊಂಬೋ ಕೋಳಿ, ಒಪ್ಪುಳ್ಳ ಹುಂಜನ ಪಡೆದಂಥ ಕೋಳಿ ।
ಭಪ್ಪನ್ನ ದೇಶದಿ ಹೆಸರಾದ ಶಿಶುನಾಳಕೊಪ್ಪಿದ ಒಡೆಯನ ವೋಹದ ಕೋಳಿ ॥೩॥

॥೨೯॥

॥ ಗುಡಿಯ ನೋಡಿರಣ್ಣ ॥

ಗುಡಿಯ ನೋಡಿರಣ್ಣ ದೇಹದ ಗುಡಿಯ ನೋಡಿರಣ್ಣ ।
ಗುಡಿಯ ನೋಡಿರಿದು ಹೊಡವಿಗೆ ಒಡೆಯನು ಅಡಗಿಕೊಂಡು ಕಡುಬೆಡಗಿನೋಳರುತಿಹ ॥

ಮೂರು ಮೂಲೆಯ ಕಲ್ಲು ಅದರೋಳು ಜಾರುತಿರುವ ಡೋಳ್ಳು ।
ಧೀರ ನಿಗುಣನು ಸಾರ ಸಗುಣದಲಿ ತೋರಿ ಅಡಗಿ ತಾ ಬ್ಯಾಯಾಗಿರುತಿಹ ॥೧॥

ಆರು ಮೂರು ಕಟ್ಟಿ ಮೇಲಕೆ ಏರಿದವನೇ ಘಟ್ಟೆ ।
ಭೇರ ಕಹಳಿ ಶಂಖ ಭಾರಿ ಸುನಾದದಿ ಮೀರಿದಾನಂದ ತೋರಿ ಹೊಳೆಂಮುತಿಹ ॥೨॥

ಸಾಗುತಿಹವು ದಿವಸ ಸೇವಿಸಿ ತೇಗಿ ಹೋಳಿಗಿ ಪಾಯ್ಸು ।
ಯೋಗಿರಾಜ ಶಿಶುನಾಳಧಿಶ ತಾನಾಗಿ ಪರಾತ್ಮರ ಬ್ರಹ್ಮರೂಪನಿಹ ॥೩॥

॥೨೩॥

॥ ಗುಡುಗುಡಿಯ ಸೇದಿ ನೋಡೋ ॥

ಗುಡುಗುಡಿಯ ಸೇದಿ ನೋಡೋ, ಗುಡುಗುಡಿಯ ಸೇದಿ ನೋಡೋ ।
ಒಡಲೋಳಗಿನ ರೋಗ ತೆಗೆದು ಈಡ್ಯಾಡೋ ॥

ಮನಸೆಂಬ ಸಂಚಿಯ ಬಿಚ್ಚಿ ದಿನದಿನವೂ ವೋಹವೆಂಬೋ ಭಂಗಿಯ ಕೊಚ್ಚಿ ।
ನೆನವೆಂಬ ಚಿಲುಮೆಗೆ ಹಚ್ಚಿ ಬುದ್ಧಿಯೆನುವಂಥ ಕೆಂಡವ ಮೇಲೆ ನೀ ಮುಚ್ಚಿ ॥೧॥

ಬುರುಡಿ ಎಂಬೋದು ಶರೀರ ಇದ ಅರಿತು ಸುಕೃತಕಟ್ಟು ಕೊಳಿವಿಯಾಕಾರ ।
ವರನಾರಾಯಣನೆಂಬೋ ನೀರ ತುಂಬಿ ಅರಿವೆಂಬ ಅರಿವಿಯ ಹೊಚ್ಚೊ ವೋಜುಗಾರ ॥೨॥

ಶುದ್ಧ ಜ್ಞಾನ ಮೇಲೇರಿ ದಾರಿದ್ರ್ಯ ದೇಹ ಸುಟ್ಟು ಹೋಗೆಯು ಹಾರುವುದು ।
ಬುದ್ಧಿವಂತರ ಎಳಿದು ವರಸಿದ್ದಶಿಶುನಾಳಧಿಶನ ತೋರ್ಪಳದು, ವರಸಿದ್ದಶಿಶುನಾಳಧಿಶನ ತೋರ್ಪಳದು ॥೩॥

॥೭॥

॥ ಗುಣವೇ ಇದು ಗುಣವೇ ॥

ಗುಣವೇ ಇದು ಗುಣವೇ । ಗುಣವಲ್ಲ ವಿಭೂತಿ ಹಣೆಯೊಳಿಲ್ಲದ ಮೇಲೆ ॥

ಮೂರೊಂದಾದಕ್ಕರ ಪ್ರಣವದಿ ಭಸಿತವು । ಶಿರದೊಳೂರಿದ ಮೇಲೆ ಪರಮ ಪದವೀವುದು ॥೮॥

ಮೂರಂಗುಲಗಳಿಂದ ಭಸಿತ ರೇಖೆಗಳಿಡಲು । ವಸುಧೆಯೊಳು ಶಿಶುನಾಳಧೀಶನೋಲಿಯುವನು ॥೯॥

॥೯॥

॥ ಗುರುತಿಸಬೇಕೋ ಪಕ್ಷಿಜಾತಿಯಿ ॥

ಗುರುತಿಸಬೇಕೋ ಪಕ್ಷಿಜಾತಿಯಿ ಬಲ್ಲವರು ನೀವು ।

ಗುರುತು ಹೇಳೋ ಪಕ್ಷಿ ಗುರುವಿನ ಧ್ವನಿ ಮಾಡುತ್ತಿದೆ ॥

ಅಡವಿ ಪಲ್ಲೆ ಮಡಿಯಿ ನೀರು ಒಡಲ ಒಳಗ ಸಲ್ಲಿಸಿಕೊಂಡು ।

ಅಡಗಿ ತಿರುಗುವವರ ಕೂಡ ದುಡುಕಿನಿಂದ ಹೋಗುವುದು ॥೧೦॥

ಒಂದು ಕಣ್ಣ ಒಂದು ನಾಲಿಗೆ ಬಾಯಿ ಎರಡು ಅದರ ದೇಹ ।

ಮೂರು ಕಲ್ಲು ತಿಂಬುವುದು ಮೂರು ಕಡೆಗೆ ಹಾರುವುದು ।

ಮೋಡ ಮುಸುಕು ಗುಡುಗು ಸೇರಿ ಭಾಯಾ ಮಿಂಚು ಗಗನಕಡರಿ,
ಸಾಯಂಲಾರದ ಹೆಣವ ತಂದು ಗಾಯ ವಾಡಿ ಹೋಗುವುದು ॥೧೧॥

ಪಕ್ಷಿವಿಲ್ಲದ ಅಂತರಾಡ್ವದು ಇದು ಎಂಥಿದ್ದು ನೋಡೋ ।

ಉಂಟ ಅಗಸಿಯೊಳಗೆ ಇರುವುದು ತಾನು ಹಡೆದ ಮಕ್ಕಳ ಕರೆದು,
ಮುಂದಕೆ ತಾನೋಡುವುದು ಇದರ ಗುಟ್ಟಿ ಗುರುವೇ ಬಲ್ಲ ॥೧೨॥

॥೧೩॥

॥ ಗುರುವೆಂದರೆ ನಿಜಕೆ ಈತನೇ ॥

ಗುರುವೆಂದರೆ ನಿಜಕೆ ಈತನೇ ।

ದೊರೆಯೆಂದರೂ ನಿಜಕೆ ಈತನೇ ॥

ದಿಟವ ಹುಸಿಯ ಬೆದಕಿ ನೋಡಿ, ನಟನೆ ಇರದ ಹಾದಿ ತೋರಿ ।

ಕಟಕಿ ನುಡಿಗೆ ಬಾಗದಿರುವನು - ಏನು ದಿಟ್ಟು ॥೧೩॥

ಸಣ್ಣ ಮಗುವಿನಂತೆ ಮಾಟವು, ಕಣ್ಣನಾಚಿ ನಿಂತ ನೋಟವು ।

ಬಣ್ಣ-ಬಣ್ಣ ಮುಂದಿ ಮಧ್ಯ ಧಣ್ಣ ತುಸುವು ಕೆಡದೆ ।

ತನ್ನ ನಿಜದ ಧ್ವನಿ ನಡೆಸುವ - ಏನು ದಿಟ್ಟು ॥೧೪॥

ಯಾರ ಪರಿವೇ ಇವಗೆ ಇಲ್ಲವು, ಯಾರು ಇವಗೆ ಹಿರಿಯರಿಲ್ಲವು ।

ಮಾರಿಗೇಡು ಮಾಡಲೆಂದು ನೂರು ಅಡ್ಡ ಮಾಡಿ ಏನು ।

ದಾರಿ ಬಿಡದೆ ನಡೆವ ಧೀರನು - ಶಿಶುನಾಳಧೀಶ ॥೧೫॥

॥೨೬॥

॥ ಚೇಳು ಕಡಿತ್ರಣ ॥

ಚೇಳು ಕಡಿತ್ರಣ, ನನಗೊಂದು ಚೇಳು ಕಡಿತ್ರಣ ।
ಕಾಳಕತ್ತಲದೊಳಗ ಕೂತಿತ್ತ್ರಣ, ನನ್ನ ಕಂಡು ಬಂತ್ರಣ ॥

ಎಷ್ಟು ದಿನದ ಸಿಟ್ಟು ಇಟ್ಟಿತ್ತ್ರಣ, ತೀರಿಸಿಬಿಟ್ಟಿತ್ತ್ರಣ, ಯಾರಿಗೆ ಹೇಳಿದರೇನು ಆದೀತ್ರಣ ।
ಹುಟ್ಟಿದ ಬಳಿಕ ಕಂಡಿದ್ದಲ್ಲ, ಇದರ ಇಷ್ಟ ಶಿವನೇ ಬಲ್ಲ ।
ಗಟ್ಟಿಯಾಗಿ ಮುಳ್ಳು ಚುಚ್ಚಿತ್ತ್ರಣ, ಮಾಯವಾಗಿ ಹೋತ್ರಣ ॥೧॥

ಮೂರು ದೇಹದೊಳಗೆ ತಾನಿತ್ತ್ರಣ, ಪರಮಾತ್ಮನ ನಾದದೊಳಗೆ ತಾನೂ ಬೆಳೆದಿತ್ತ್ರಣ ।
ಸಾರಿ ಬಂದು ಎನ್ನ ನೋಡಲು ಮೂರು ಲೋಕ ಕೆಳಗೂ ವೇಲು ।
ಮೀರಿದುನ್ನನಿ ಹಾರಿ ನಿಂತಿತ್ತ್ರಣ, ಗುರುತಾತೀ ಮಾತ್ರಣ ॥೨॥

ದೇವರಮನಿಯ ಮೂಲಿಯೊಳಗಿತ್ತ್ರಣ, ಆಧಾರ ಹಿಡಿದು ಉಧ್ವರಷ್ಟಮುಖಿಕೆ ಕೊಂಡಿ ಮಾಡಿತ್ತ್ರಣ ।
ದೇವ ಶಿಶುನಾಳಧಿಂಶನ ಧ್ಯಾನದ ಒಳಗೆ ಚೇಳು ತಾ ಕುಂತಿತ್ತ್ರಣ ।
ಚುಚ್ಚುತ್ತಿರಲು ಎಚ್ಚರಾಗಿತ್ತ್ರಣ, ಹುಚ್ಚು ಹಿಡಿದ್ದಹಾಂಗಾತ್ರಣ ॥೩॥

॥೨೭॥

॥ ಜೋಕಾಲಿ ಆಡೋಣ ಬನ್ನಿರೇ ॥

ಜೋಕಾಲಿ ಆಡೋಣ ಬನ್ನಿರೇ, ಬೇಕಾದ ನಾರಿಯರು ।
ಸಾಕಾಗೋ ತನಕಾಡೋಣ, ಸಾಕಾದ ಮ್ಯಾಲೆ ಇಳಿಯೋಣ ॥

ಕೊಬ್ಬಿರ ತಂಬಿಟ್ಟು ಉಡಿಯೊಳು ಕಟ್ಟಿ ಹಬ್ಬಿಕ್ಕೆ ಒಮ್ಮೆ ಹಾಲ ಹುಯೋಣ ।
ಸಾಕಾಗೋ ತನಕಾಡೋಣ, ಸಾಕಾದ ಮ್ಯಾಲೆ ಇಳಿಯೋಣ ॥೪॥

ಪಟ್ಟಾಗಿ ಎಡ-ಬಲ ಹಗ್ಗವ ಹಿಡಿದು ನಟ್ಟಿನಡುವೆ ಜೂರಿ ಬಿಡೋಣ ।
ಸಾಕಾಗೋ ತನಕಾಡೋಣ, ಸಾಕಾದ ಮ್ಯಾಲೆ ಇಳಿಯೋಣ ॥೫॥

ತುತ್ತತುದಿಯ ಮ್ಯಾಲೆ ಕಟ್ಟೇತ್ತಿ ಜೋಕಾಲಿ ಮುಟ್ಟುವಂತೆ ಶಿಶುನಾಳಧಿಂಶನ ।
ಸಾಕಾಗೋ ತನಕಾಡೋಣ, ಸಾಕಾದ ಮ್ಯಾಲೆ ಇಳಿಯೋಣ ॥೬॥

ವಸುಧೀಯೊಳಗ ನಮ್ಮ ಶಿಶುನಾಳಧಿಂಶನ ಗೋವಿಂದ ಗುರುವಿನ ಸೇರಿ ಕೂಡೋಣ ।
ಸಾಕಾಗೋ ತನಕಾಡೋಣ, ಸಾಕಾದ ಮ್ಯಾಲೆ ಇಳಿಯೋಣ ॥೭॥

॥೨೯॥

॥ ತತ್ತ್ವಬೋಧದೊಳಗೆದ್ದ ಭವಬಾಧೆಯನು ಗೆದ್ದ ॥

ತತ್ತ್ವಬೋಧದೊಳಗೆದ್ದ ಭವಬಾಧೆಯನು ಗೆದ್ದ ಪರನಾದದೊಳಗಿದ್ದ ಮೇಲೆ ।
ಬೋಧವಾದಿಕರು ಬಹುತರದ ಬೋಗಳುವ ಅಪವಾದಕಂಜುವದ್ಯಾಕೆ ಮರುಳೆ ॥

ಗುರುಕರುಣ ತೀಥ-ಪ್ರಸಾದ ತುಂಬಿದ ಪಾತ್ರೆ ಕರಮುಟ್ಟಿ ಸವಿದು ಸುಖಿದ ಮೆರೆದು ।
ಶರೀರವನು ಮರೆತು ಮನ ಪರವಶದಿ ತಿರುಗುತ್ತಿರೆ ನರಕುರಿಗಳ ಹಂಗೇನಲೆ ಮರುಳೆ ॥೧॥

ಮಿಥ್ಯಾವಾಸನೆಯಳಿದು ವಾಯ್ವಾ-ಮೋಹವ ತುಳಿದು ಸಿದ್ಧಜ್ಞಾನದ ಮನೆಯೊಳು ಇರುತ್ತಿರೆ ।
ಕದ್ದಡಗಲಿಬ್ಬಾಡ ಕರ್ಮಿಗಳ ಕಂಡರೆ ಕಾಲಲೊದ್ದು ಮುಂದಕೆ ನಡಿಯಲೆ ಮರುಳೆ ॥೨॥

ತಂದೆ ಶಿಶುನಾಳ ಸದ್ಗುರುವರನು ಪಾಲಿಸಿದ ಬಿಂದು ವಸ್ತುವಿನ ರುಚಿಯ ಕೊಂಡು ।
ಮಂದಮುತ್ತಿಗಳು ನುಡಿದ ವಾತಿಗೆ ಅಳುಕದೆ ಅಂದದಿ ನಡೆದಾಡುತ್ತಿರು ಮರುಳೆ ॥೩॥

॥೨೦॥

॥ ತರವಲ್ಲ ತಗಿ ನಿನ್ನ ತಂಬೂರಿ ಸ್ವರ ॥

ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ ।
ಸರಸ ಸಂಗೀತದ ಕುರುಹುಗಳರಿಯದೆ ಬರಿದೆ ಬಾರಿಸದಿರು ತಂಬೂರಿ ॥

ಮುದ್ದಲಿ ದನಿಯೊಳು ತಂಬೂರಿ, ಅದ ತಿದ್ದಿ ನುಡಿಸಬೇಕೊ ತಂಬೂರಿ ।
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ ಬುದ್ಧಿವಂತಗೆ ತಕ್ಕ ತಂಬೂರಿ ॥೧॥

ಬಾಳಬಲ್ಲವರಿಗೆ ತಂಬೂರಿ, ದೇವ ಭಾಲಾಕ್ಷಣಿಸಿದ ತಂಬೂರಿ ।
ಹೇಳಲಿ ಏನಿದರ ಹಂಚಿಕೆ ತಿಳಿಯದ ತಾಳಗೇಡಿಗೆ ಸಲ್ಲ ತಂಬೂರಿ ॥೨॥

ಸತ್ಯ ಶರಧಿಯೊಳು ತಂಬೂರಿ, ನಿತ್ಯ ಉತ್ತಮರು ಮಿಡಿಯವ ತಂಬೂರಿ ।
ಬತ್ತೀಸರಾಗದ ಬಗೆಯನರಿಯದಂಥ ಕತ್ತಿಗಿನ್ಯಾತಕೆ ತಂಬೂರಿ ॥೩॥

ಹಸನಾದ ಮ್ಯಾಳಕೆ ತಂಬೂರಿ, ಇದು ಕುಶಲರಿಗೊಪ್ಪುವ ತಂಬೂರಿ ।
ಶಿಶುನಾಳಧಿಇಶನ ಓದೊ ಪುರಾಣದ ಹಸನಾಗಿ ಬಾರಿಸೊ ತಂಬೂರಿ ॥೪॥

॥೨೮॥

॥ ತೋಗುತಿದೆ ನಿಜಬಯಲಲ್ಲಿ ॥

ತೋಗುತಿದೆ ನಿಜಬಯಲಲ್ಲಿ, ಜೋಕಾಲಿ ಜೋಲಿಲಾಲಿ ॥

ಸಾಂಬಲೋಕದ ನಡುವಿಂದ ಇಳಿದಂತೆ, ಕಂಬಸೂತ್ರಪೋ ಎನುವಂತೆ ।
ಅಂಬರದಿ ಅವತಾರ ತುಂಬಿ ತುಳುಕುವಂತೆ, ಸಾಂಬ ಸಾಕ್ಷಾತ್ ಜೋಕಾಲಿ ॥೮॥

ಪೊಡವಿಗೆ ಅಡಗಿದ್ದ ಮೃಡನೆಂಬ ಜೋತಿ ಒಡನೆ ತಾನಾಗಿ ಇಳಿದಂತೆ ।
ಪೊಡವಿ ಆಕಾಶ ತಾನೇಕವಾಗಿ ಒಡೆಯ ಕರ್ತುಂಕನ ಜೋಕಾಲಿ ॥೯॥

ಹೊಳೆಯುವ ಸಿರಿಬೆಳಕಿನಲಿ ಧಳಧಳಿಸುವ ತಿಳಿನೀರ ತೋಟ್ಟಿಲಲ್ಲಿ ।
ಇಳೆಯೋಳು ಶಿಶುನಾಳಧೀಶನ ತೋರುವ ಹೊಳೆವ ಕೈಪಲ್ಯ ಜೋಕಾಲಿ ॥೧೦॥

॥೧೧॥

॥ ತೋಗಲ ವೋಲಿಯ ಹಾಲು ॥

ತೋಗಲ ವೋಲಿಯ ಹಾಲು ಕುಡಿದು ದೊಡ್ಡವರಾಗಿ ಶೀಲ ಮಾಡತೀರಿ ನಾಡೆಲ್ಲ ।
ತೋಗಲಿನ ಆಟ ತಿಳಿಯದೊ ತಮ್ಮ, ತಗಲು ಮಾತು ಒಂದು ಚೂರಿಲ್ಲ ॥

ತೋಗಲಿನ ಒಳಗ ತೋಗಲು ಹುಟ್ಟಿತಲ್ಲ, ಕಾಮನಾಟ ಕೇಳೋ ಕರಡಿ ಮಜಲ ।
ವಿಂಡ-ರಕ್ತ-ಕಾಯ ರೂಪವು ಕಣ್ಣಿಗೆ ಭಾಯಿ ಕಾಣಿಸುವದು ಈ ತೋಗಲ ॥೧೧॥

ಕುಡುಗೋಲು ಹಿಡಿದು ಕೂಲಿಯ ಮಾಡಿ, ತುಂಬಿಸಬೇಕೋ ಈ ಚೀಲ ।
ಒಂದರೆಫಳಿಗಿ ಅನ್ನವಿಲ್ಲದಿರೆ ಸೈಲ ಬೀಳತ್ಯೇತೋ ಈ ತೋಗಲ ॥೧೨॥

ತೋಗಲಿನುಸಾಬರಿ ಎಷ್ಟು ಮಾಡಬೇಕ, ಬೈಗು ಬೆಳಗು ಸಂಚಿಯ ತನಕ ।
ಸ್ಥಿರವಿಲ್ಲದ ತೋಗಲು ಹುಟ್ಟಿತೋ ಸಾಯುದಕ, ಗೊತ್ತು ಹತ್ತಲೆಲ್ಲ ಸವಿಸುಬಿಕ ॥೧೩॥

ತೋಗಲಿನ ಸವಿಸುಬಿ ತೋಗಲು ಬಲ್ಲದಿದು, ರಾತ್ರಿ-ಹಗಲು ಹರಿದಾಡೋ ತೋಗಲ ।
ನಾ ಆದರೇನು ನೀ ಆದರೇನು, ಅರಸ-ಪ್ರಧಾನಿ ಆದರೂ ತೋಗಲ ॥೧೪॥

ಸತ್ತು ಹೋಗಲು ಭೂಮಿ ಕಿತ್ತು ಹಾಕುತ್ಯೇತಿ, ಮತ್ತೆ ತೋಗಲು ಜೀವಕಾಧಾರ ।
ತೋಗಲಿನ ಬಾರು-ಮಿಣಿ ಜತ್ತಿಗೆ ಕಣ್ಣಿ, ತೋಗಲಿನದಲ್ಲವೇ ವಿಸ್ತಾರ ॥೧೫॥

ತೋಗಲಿಗೆ ತೋಗಲ ಮದುವೆ ಮಾಡಿದರು, ತೋಗಲಿಗೆ ಮಾಡ್ಯಾರು ಉಪಕಾರ ।
ಅರಿಶನ-ಕುಂಕುಮ ಅರೆದು ಎರೆದು ಬರಿ ತೋಗಲಿಗೆ ಮಾಡ್ಯಾರು ಸಿಂಗಾರ ॥೧೬॥

ತೋಗಲಿಗೆ ಮೆಚ್ಚಿ ವೀರಾಧಿವೀರರು ಮಗ್ಗುಲಾದರೆಂಬುದು ಗುಲ್ಲಾ ।
ಇಂದ್ರ-ಚಂದ್ರ-ಖಂಡಿ ರಂದ್ರದಿ ಸತ್ತರು, ಅಂದರೆ ಯಾರೂ ಇದಿರಲ್ಲ ॥೧೭॥

ತೋಗಲ ತೋಳೆದುಕೊಂಡು ಮುಡಿಯ ಮಾಡುತ್ತಿ, ಕೊಳೆತು ನಾರತಿ ಬಿಕನಾಸಿ ।
ಗಂಧ-ವಿಭೂತಿ ತೋಗಲಿಗೆ ಧರಿಸುತ್ತಿ, ಜಾತಿ-ಜಾತಿ ಬ್ಯಾರೆ ಎನಿಸಿ ॥೪॥

ಜಪ-ತಪ ಎಂದು ಸನ್ಯಾಸಿಯಾಗುತ್ತಿ, ಬೂದಿಯೆಲ್ಲ ಹೈಯಿಗೆ ಪೂಸಿ ।
ಶಿವ-ಶಿವ ಎಂದು ಶಿವಪೂಜೆ ನಡೆಸುತ್ತಿ, ತೋಗಲ ಮ್ಯಾಲ ಕೂತು ಜಪ ಎಣಿಸಿ ॥೫॥

ಒಂಧು-ಬಳಗ ಮುಂದ ಮಾಡತ ಬೇರತೀರಿ, ತೋಗಲಿನ ಬೀಗರು ಇರತೀರಿ ।
ಮಿಗಿಲಾದ ತೋಗಲಿಗೆ ಮಂಯಾದೆ ವಾಡತೀರಿ, ದಾನ-ದಕ್ಷಿಣೆಯನ್ನ ಕೊಡತೀರಿ ॥೬॥

ಸಿದ್ಧ ಶಿಶುವಿನಾಳಧೀಶನ ದಯೆಯೊಳು ಬುದ್ಧಿವಂತರು ತೋಗಲ ತಿಳಿಯಿರಿ ।
ಶಿಶುವಿನಾಳಧೀಶನ ಪಾದಕೆ ಬೀಳಿರಿ, ತೋಗಲ ನೆಚ್ಚಿದರೆ ಅಳತೀರಿ ॥೭॥

॥೨೩॥

॥ ದಾಸರೋ, ಹರಿದಾಸರೋ ॥

ದಾಸರೋ, ಹರಿದಾಸರೋ ।
ದಾಸರೋ, ಹರಿದಾಸರೋ ॥

ದಾಸರೆನಿಸಿ ಧರ್ಮ ಹಿಡಿದು ಆಸೆ ಕಡಿದು ತುಯ್ದದಲ್ಲಿ ।
ಕಾಸು ಕವಡಿ ಕಾಲಿಲೊದ್ದು ಈಶನೋಲಿಸಿಕೊಂಬುವಂಥ ॥೮॥

ಸ್ವಾಮಿ ಕೇಶವ ಅಚ್ಯುತ ಗೋಕುಲದ ಗೋವಿಂದ ।
ರಾಮ ಕೃಷ್ಣ ಎಂಬ ಪಂಚನಾಮ ನಿತ್ಯ ಪರಿಸುವಂಥ ॥೯॥

ತನುವ ತಂಬೂರಿ ಮಾಡಿ ಪ್ರಣವ ನಾದ ಸ್ವರದಿ ಹಾಡಿ ।
ಚಿನುಮಂಯಾತ್ಕನೋಲವಿಲ್ಪೆದು ಮನೆಯ ಭಿಕ್ಷೆ ಬೇಡುವಂಥ ॥೧೦॥

ವರಶ್ರೀಮಂಬಿಮುದ್ರೆ ಎನಗೆ ಬರೆಸಿ ಕೊಟ್ಟು ಶಿರದ ಮೇಲೆ ।
ಕರವನಿಟ್ಟು ಸಲಹಿದಂಥ ಶಿಶುವಿನಾಳಧೀಶನ ಹರಿ ॥೧೧॥

॥೨೪॥

॥ ದುಡ್ಡ ಕೆಟ್ಟದ್ದು ನೋಡಣಿ ॥

ದುಡ್ಡ ಕೆಟ್ಟದ್ದು ನೋಡಣಿ, ದುಗ್ಗಾಳಿಗೆ ಹೆಡ್ಡನಾಗಬೇಡೋ, ತಿಂದೀ ನೀ ಮಣಿ ।
ದುಡ್ಡ ಕೆಟ್ಟದ್ದು ಹೆಡ್ಡ ಮೂರಾತ್ಕು, ದೊಡ್ಡ-ದೊಡ್ಡವರನ್ನು ಹೆಗ್ಗಾಲು ಇಡಿಸಿತು ॥

ಹೆಣ್ಣಿನ ಪೂಜಿಗೆ ಇಳಿಸಿ ಮಣಿನ ಸಂತೇಲಿ ಇಲ್ಲದ ಮಂಯಾದೆ ಕೊಡಿಸಿ ।
ಮಿಣಿನೆ ತಿಂದೀತು ಒಳಗೆ, ಮೇಲ್ಲನೆ ತಣಿಗೆ ಮಾಡಿತು ಬೆಂಕಿಯ ಕಿಡಿಯ ॥೧॥

ಮುಕ್ಕಿಸಿತು ಮಣಿ ರೋಕ್ಕು ಅದ ತಕ್ಕಂತೆ ಬಳಸಲು ತೆರೆಸಿತು ಕೆಣಿ ।
ಮುಕ್ಕುವ ಚಪಲ ವಿಕಿನ್ನು, ಮುಕ್ಕು ಬಿಕ್ಕಲು ಕುಡಿಸಿತು ನೀರನ್ನು ॥೨॥

ಅನೆ ಬಿದ್ದು ಮನದ ಮಾರಿ ಹೊಂಟಾಳೊ ಹುಡುಕುತ್ತ ನೂರೆಂಟು ಕೇರಿ ।
ಕಾಸು-ಕಾಸನ್ನೂ ಹೆಚ್ಚಿ, ಮೂಳಿ ಶಿಶುನಾಳಧೀಶನ ಮರೆತಾಳು ಸೊಕ್ಕಿ ॥೩॥

॥೨೫॥

॥ ದೊರಕಿದ ಗುರು ದೊರಕಿದ ॥

ದೊರಕಿದ ಗುರು ದೊರಕಿದ ।
ಪರಮಾನಂದ ಬೋಧದರಿವಿನೋಳಗೆ ಬಂದು ॥

ಕರಪಾತ್ರ ಹಿಡಿದು ಈ ನರಶರೀರದಿ ತನ್ನ
ಅರಿವ ತನಗೆ ತೋರಿ ಪರಮ ನಂಬುಗೆಯಿಂದ ॥೧॥

ಮುಂದೆ ಜನ್ಮಾಂತರ ಬಂದೂ ಉಳಿಯದಂತೆ ।
ಒಂದೇ ವಸ್ತುವ ತೋರೆ ಚೆಂದದಿಂದಲೆ ಬಂದು ॥೨॥

ಶಿಶುನಾಳಧೀಶ ಪ್ರಕಾಶ ಗೋವಿಂದನ ।
ಅಸಮ ತೇಜೋರೂಪ ವಿಶದವಾಗಲು ಮನಕೆ ॥೩॥

॥१६॥

॥ ನನ್ನ ಹೇಂಡ್ತೆ, ನನ್ನ ಹೇಂಡ್ತೆ ॥

ನನ್ನ ಹೇಂಡ್ತೆ, ನನ್ನ ಹೇಂಡ್ತೆ, ನಿನ್ನ ಹೆಸರೇನಾಹೇಳಲೆ ಗುಣವಂತೆ ।
ಫಂಪ್ರೀತಿಲೆ ಈ ತನುತ್ಯಂದೊಳು ದಿನಾ ಅನುಗೂಡೂಣು ಬಾ ಗೆಳತೆ ॥

ಮೊದಲಿಗೆ ತಾಯಾದಿ ನನ್ನ ಹೇಂಡ್ತೆ, ಮತ್ತೆ ಸದನಕ ಸೋಸಿಯಾದಿ ನನ್ನ ಹೇಂಡ್ತೆ ।
ಮುದದಿಂದ ಮೋಹಿಸಿ ಮದಿವ್ಯಾದವನಿಗೆ ಮಗಳೆಂದೆನಿಸಿದ ನನ್ನ ಹೇಂಡ್ತೆ ॥೧॥

ಅತ್ಯಿಗಿ-ನಾದಿನಿ ನನ್ನ ಹೇಂಡ್ತೆ, ನನ್ನ ಅತ್ಯಿಯಾಗಿ ಕಾಡಿದಿ ನನ್ನ ಹೇಂಡ್ತೆ ।
ತುತ್ತು ನೀಡಿ ನನ್ನೆತ್ತಿ ಅಡಿಸಿದ ಹೆತ್ತುವ್ವನೆನಿಸಿದ ನನ್ನ ಹೇಂಡ್ತೆ ॥೨॥

ಪಕ್ಕಕೆ ನಿಂತಿ ನನ್ನ ಹೇಂಡ್ತೆ, ನನಗ ತಕ್ಕವಳಿಸಿದ ನನ್ನ ಹೇಂಡ್ತೆ ।
ಅಕ್ಕರೆ ನಡತೀಲಿ ಅನಂತಕಾಲ ಅಕ್ಕಾಗಿ ನಡಿಸಿದ ನನ್ನ ಹೇಂಡ್ತೆ ॥೩॥

ಬಾಳೊಂದು ಚೆಲ್ಪಿಕೆ ನನ್ನ ಹೇಂಡ್ತೆ, ಅಲಾಪಕೆಳಸಿದೆ ನನ್ನ ಹೇಂಡ್ತೆ ।
ಜಾಳ ಮಾತಲ್ಲವು ಜಗದೊಳು ಮೋಹಿಸಿ ಸೂಳೆ ಎಂದೆನಿಸಿದೆ ನನ್ನ ಹೇಂಡ್ತೆ ॥೪॥

ಮಂಗಳರೂಪಳಿ ನನ್ನ ಹೇಂಡ್ತೆ, ಕಂಗಳ ಕೊಟ್ಟೆ ನೀ ನನ್ನ ಹೇಂಡ್ತೆ ।
ಶೃಂಗಾರದ ಸವಿ ಹೋಳಿಗಿ ಉಣಿಸಿದ ಅಂಗದ ಅಥವ ನನ್ನ ಹೇಂಡ್ತೆ ॥೫॥

ಕುಶಲದಿ ಕೂಡಿದಿ ನನ್ನ ಹೇಂಡ್ತೆ, ನನ್ನ ವ್ಯಾಸನದಿ ನಗಿಸಿದಿ ನನ್ನ ಹೇಂಡ್ತೆ ।
ಶಿಶುನಾಳಧೀಶನ ನಂಬಿದ ಭಕ್ತಗೆ ಶಿಶುವಾಗಿ ತೋರಿದಿ ನನ್ನ ಹೇಂಡ್ತೆ ॥೬॥

॥१७॥

॥ ನನೊಳಗ ನಾ ತಿಳಕೊಂಡೆ ॥

ನನೊಳಗ ನಾ ತಿಳಕೊಂಡೆ, ನನಗ ಬೇಕಾದ ಗಂಡನ್ನ ಮಾಡಿಕೊಂಡೆ ।
ಆಜ್ಞಾ ಪ್ರಕಾರ ನಡಕೊಂಡೆ, ನಾ ಎಲ್ಲಾರ ಹಂಗನ್ನ ಹರಕೊಂಡೆ ॥

ಆರು ಮಕ್ಕಳನ್ನ ಅಡವಿಗಟ್ಟಿ, ನಾ ಮೂರು ಮಕ್ಕಳ ಬಿಟ್ಟು ಕೊಟ್ಟೆ ।
ಧೀರ ಇವನ ಮೇಲೆ ಮನವಿಟ್ಟೆ, ನಾ ಸಾರವಿಲ್ಲದ ಬಾಳ ಸುಟ್ಟು ಬಿಟ್ಟೆ ॥೧॥

ಒಂದನ್ನಾಡಿದರೆ ಕಡಿಮೆ ಎಂದೆ, ಮತ್ತೆರಡನಾಡಿದರೆ ಹೆಚ್ಚೆಂದೆ ।
ಬೆಡಗಿನ ಮಾತಿದು ನಿಜ ತಂದೆ, ಇದು ಕಡುಜ್ಞನಿಗಳಿಗೆ ತಿಳತೆಂದೆ ॥೨॥

ಶಿವ ಶಿವ ಎಂಬ ಹಾದಿ ಬೇಡಿಕೊಂಡೆ, ನಾ ಗುರು ಉಪದೇಶವ ಹಡಕೊಂಡೆ ।
ಭವಕೆ ಬಾರದಂತೆ ನಡಕೊಂಡೆ, ಗುರು ಗೋವಿಂದನ ಪಾದ ಹಿಡಕೊಂಡೆ ॥೩॥

॥೨೪॥

॥ ನಾ ನಾ ಎಂಬುದು ನಾನಲ್ಲ ॥

ನಾ ನಾ ಎಂಬುದು ನಾನಲ್ಲ, ಈ ಮಾನವ ಜನ್ಮವು ನಾನಲ್ಲ ।
ನಾರಾಯಣ ಪರಬ್ರಹ್ಮ ಸದಾಶಿವ ನೀ ಎನಿಸುವ ಗುಣ ನಾನಲ್ಲ ॥

ಮಾತಾ-ಪಿತ-ಸುತ ನಾನಲ್ಲ, ಗುರುನಾಥನಾದವ ನಾನಲ್ಲ ।
ಜಾತಿ-ಗೋತ್ರಗಳು ನಾನಲ್ಲ, ಒಹು ತ್ರೀತಿಯ ಸತಿ-ಸುತ ನಾನಲ್ಲ ॥೧॥

ನರದೇಹವು ಇದು ನಾನಲ್ಲ, ಜರ-ಮರಣಾದಿಯು ನಾನಲ್ಲ ।
ವರವೈಭವ ಸಂಸಾರದ ಸವಿಸುವಿ ಮೇರೆವ ನಾಂಯಕನು ನಾನಲ್ಲ ॥೨॥

ವೇದ-ಷಿದುಗಳು ನಾನಲ್ಲ, ಒಣ ವಾದ ಮಾಡಿದವ ನಾನಲ್ಲ ।
ನಾದ-ಬಿಂದು-ಕಳೆ-ಭೇದ-ವಸ್ತು ನಿಜಬೋಧದಲ್ಲಿದ್ವವ ನಾನಲ್ಲ ॥೩॥

ನಾನಾಗಿ ನಡೆದವ ನಾನಲ್ಲ, ನಾ ಶಿಶುನಾಳಧೀಶನ ಬಿಡಲಿಲ್ಲ ।
ನಾ ಅಳಿಯದೆ ತಿಳಿಯಲು ಬಾರದೊ, ನೀ ಎಣಿಸುವ ಗುಣವು ನಾನಲ್ಲ ॥೪॥

॥೨೯॥

॥ ನಾನಾ ವಿದ್ಯೇಗಳೆಲ್ಲ ಕಲಿಯದೇನಾಗದಲ್ಲ ॥

ನಾನಾ ವಿದ್ಯೇಗಳೆಲ್ಲ ಕಲಿಯದೇನಾಗದಲ್ಲ, ನಾ ಸತ್ತು ನೀನಾಗುವುದಿನ್ನೆಂದಿಗೆ ॥

ನಾ ಬಂದು ನಾ ನಿಂದು ನಾನೇನು ಮಾಡಿದೆ, ನಾ ಸುಳ್ಳ ನೀನಾಗುವುದಿನ್ನೆಂದಿಗೆ ॥೧॥

ನಾ ಬ್ರಹ್ಮ, ನಾ ವಿಷ್ಣು, ನಾ ರುದ್ರನೆಂಬುವ ನಾ ನಾ ಭಾವ ಅಳಿಸುವುದಿನ್ನೆಂದಿಗೆ ।
ನಾ ಧರ್ಮ, ನಾ ಕರ್ಮ, ನಾನಾ ಪಾಪ ನಾ ರೂಪ ಅಳಿಸುವುದು ಇನ್ನೆಂದಿಗೆ ॥೨॥

ನಾ ಹುಟ್ಟಿ, ನಾ ಶೋಟ್ಟಿ, ನಾ ಗಟ್ಟಿ, ನಾ ಯಟ್ಟಿ ನಾ ನಾ ಮುಟ್ಟಿ ಮುರಿಸುವುದಿನ್ನೆಂದಿಗೆ ।
ನಾ ಬಿಟ್ಟು ನಾ ಸುಟ್ಟು ಶಿಶುನಾಳಧೀಶನ ನಾ ಹೋಗಿ ಹೋಂದುವುದು ಇನ್ನೆಂದಿಗೆ ॥೩॥

॥೪೦॥

॥ ನಾನಾ ವಿದ್ಯೇಗಳ ಕಲಿತದ್ವಾಯಿತಲ್ಲ ॥

ನಾನಾ ವಿದ್ಯೇಗಳ ಕಲಿತದ್ವಾಯಿತಲ್ಲ, ನಾ ಸತ್ತು ನೀನಾಗುವದಾಗಲಿಲ್ಲ ।
ನಾ ಬಿದ್ದು ಹೋಗಲು ಬಾರಲಿಲ್ಲ, ನೀ ಎದ್ದು ನಿಲ್ಲುವುದಾಗಲಿಲ್ಲ ॥

ನಾ ಬ್ರಹ್ಮ ನಾ ವಿಷ್ಣು ನಾ ಶಿವ ಎನ್ನುವ ನಾ ಭಾವ ಮನೆಯ ಬಿಡಲೇ ಇಲ್ಲ ।
ನಾ ಧರ್ಮ ನಾ ಕರ್ಮ ನಾ ಜ್ಞಾನಿ ನಾ ದಾನಿ ನಾ ದನಿ ಕಡೆಗೂ ತೊಲಗಲಿಲ್ಲ ॥೧॥

ನಾ ಉಟ್ಟಿ ನಾ ತೊಟ್ಟಿ ನಾ ಉಂಡದ್ವಾಯಿತು ನಾ ಮುಟ್ಟಿ ಮೈಲಿಗೆ ನೀಗಲಿಲ್ಲ ।
ನಾ ಸುಟ್ಟಿ ಶಿಶುನಾಳಧಿಇಶನ ಹೊಂದದೆ ನಾ ದೇವದಿಂದ ಮುಕ್ತಿಯಿಲ್ಲ ॥೨॥

॥೪೧॥

॥ ನಾಯಿ ಬಂದಾವೋ ಬೇನ್ಹತಿ ॥

ನಾಯಿ ಬಂದಾವೋ ಬೇನ್ಹತಿ, ನಾರಾಯಣ, ನಾಯಿ ಬಂದಾವೋ ಬೇನ್ಹತಿ ।
ನಾಯಿ ಅಂದರೆ ನಾಯಿಯಲ್ಲ, ಮಾನವ ಜನ್ಮದ ಹೀನ ನಾಯಿ,
ಜ್ಞಾನಾನಂದವನರಿಯದೆ ನಿತ್ಯ ಶ್ವಾನಾನಂದದಿ ಮುಖಿಗರುವಂಥ ॥

ದಾರಿ ಹಿಡಿದು ಬರುತೆರಲು ವಾರಿಗಿ ನಾಯಿ ನೂರಾರು ಕೂಡಿರಲು ।
ಯಾರಿಗೆ ಹೇಳಲಿ ನಮ್ಮುವರಾರೂ ಸಾರಿ ಕೇಳುವರಿಲ್ಲದಾಂತು ।
ಗುರ್ಗುಟ್ಟಿತ ಮೇಲೆ ಬರಲು ಕರವ ಮುಗಿದು ಸರಿಯುವಂಥ ॥೧॥

ಮೂರು ಲೋಕದೊಳಿರಲು ಆ ಸರ್ವಕೆ ಹಸಿದ ಹೋತ್ತಿಗೆ ನೀಡಲು ।
ವಸುಧೇಯೋಳಗೆ ಶಿಶುನಾಳಧಿಇಶನ ಒಸವರಾಜನ ರಸಿಕ ನಾಯಿಯು ।
ಮುಸುಕು ಮಾಯೆ ತೆಗೆದು ಬಿಸದ ಹಾಲು ಸೋಸಿ ಕುಡಿಯುತ್ತಿರಲು ॥೨॥

॥೪೨॥

॥ ನಿದ್ದಿಯೆಂಬ ನಿಜ ಹಾದರಗಿತಿ ॥

ನಿದ್ದಿಯೆಂಬ ನಿಜ ಹಾದರಗಿತಿ, ಬುದ್ಧಿಯಲ್ಲವೇ ನಿನಗೆ ॥

ಸಿದ್ಧ ಜ್ಞಾನದ ಹಾದಿಯಲೇ ನೀ ಕದ್ದಡಿಗಿದ ಈ ಕಾಯದ ಮನಿಯೋಳು ।
ಎದ್ದು ನೋಡೆ ನೀನೆತ್ತೆ ಹೋದೆಯೇ ನಿದ್ದಿಯಿಂದ ನಾ ಹಾದಿಗೆಟ್ಟೇನೆ ॥೧॥

ಸೋಗ ಮಾಡಿ ನೀ ಹ್ಯಾಂಗಾರ ಬರತಿ ತೂಕಡಿಕೆಯೋಳು ಹೆಚ್ಚಿಯನಿಡತಿ ।
ಆಕಳಿಕೆಯ ನೀ ಬಾಯೋಳು ತರತಿ ಸಾಕು ಹೋಗು ನೀ ಇದು ಕಡೇ ಸರತಿ ॥೨॥

ಹೀನಲೋಡಿ ಹಿಂದಕ ಸರಿ ಜ್ಞಾನವೆಂಬ ನೋಟಕೆ ಮುಸುಕಾಹಾಕಿ ।
ವೂನದಿಂದ ನೀ ಶಿಶುನಾಳಧಿಇಶನ ಧ್ಯಾನವ ಕೆಡಿಸುವುದಿದ್ದಾವ ರೀತಿ ॥೩॥

॥೪೩॥

॥ ನಿಶ್ಚಂತನಾಗಬೇಕಂತೀ ॥

ನಿಶ್ಚಂತನಾಗಬೇಕಂತೀ, ಬಹು ದುಶ್ಚಂತಿಯೊಳಗ ನೀ ಕುಂತೀ ।
ಯಾಕೋ ಎಲೋ ನಿನಗೀ ಭಾರ್ಯಂತಿ, ನಾಳಿಗಾಗುವದು ಈಗಾಗಂತೀ ॥

ಆಶಾಪಾಶಗಳ ಬ್ಯಾಡಂತೀ ಒಳ್ಳೇ ಮೀಸಲ ನುಡಿ ಮಾತಾಡಂತೀ ।
ಭಾಷೆ ಕೊಟ್ಟ ತಪ್ಪಬ್ಯಾಡಂತೀ ಹರಿದಾಸರೊಳಗೆ ಮನ ನೀಡಂತೀ ॥೧॥

ಅವರನು ಕಂಡರೆ ಅವರಂಗಂತೀ, ಮತ್ತಿವರನು ಕಂಡರೆ ಇವರಂಗಂತೀ ।
ಅವರಿವರರಿಯದೆ ತನಗೂ ತಿಳಿಯದೆ ಮೂರ್ಧನಾಗಿ ಸುಮೃನೆ ಕುಂತೀ ॥೨॥

ಪೊಡವಿಯೊಳಗೆ ಶಿಶುನಾಳಂತೀ ದೃಢ ಗೋವಿಂದ ಯೋಗಿಯ ನೋಡಂತೀ ।
ಬಿಡದಾತನ ಸೇವೆ ಮಾಡಂತೀ ಭಯವಿಲ್ಲದ ಗುರುವನು ಕೂಡಂತೀ ॥೩॥

॥೪೪॥

॥ ನೀ ಲೋಕದ ಕಾಳಜಿ ಮಾಡತೇನಂತಿ ॥

ನೀ ಲೋಕದ ಕಾಳಜಿ ಮಾಡತೇನಂತಿ, ಯಾರ ಬ್ಯಾಡಂತಾರ ಮಾಡಪ್ಪ ಚಿಂತಿ ॥

ಮಾಡೋದು ನೀ ಗಳಿಸಂತಿ, ವೇಲುಮಾಳಿಗಿ ಕಟ್ಟಬೇಕಂತಿ ।
ಅನೆ ಅಂಬಾರಿ ಏರಬೇಕಂತಿ, ಮಣಿಲಿ ಇಳಿಯಾದ ಧಣ್ಣಗ ಮರೆತಿ ॥೧॥

ಬದುಕು ಬಾಳೇವು ನಂದೇ ಅಂತಿ, ನಿಧಿ ಸೇರಿದಷ್ಟೂ ಸಾಲದು ಅಂತಿ ।
ಕದವ ತೆರೆದು ಕಡೆ ಯಾತ್ರೆಗೆ ನಡೆವಾಗ, ಒದಗದು ಯಾವುದೂ ಸುಮೃನೆ ಕುಂತಿ ॥೨॥

ನೆಲೆಯು ಗೋವಿಂದನ ಪಾದದೊಳ್ಳೆತಿ, ಅಲಕೊಂಡು ಹುಡುಕಿದರಿನ್ನೆಲ್ಲೆತಿ ।
ಶಿಶುನಾಳಧಿಂತನ ದಯೆಯೊಳಗ್ಗೆತಿ, ರಸಿಕನು ಉಸುರಿದ ಕವಿತೆಯೊಳ್ಳೆತಿ ॥೩॥

॥೪೫॥

॥ ನೋಡಿದ್ದಾ೜, ಕಪ್ಪಿ ನೋಡಿದ್ದಾ೜ ॥

ನೋಡಿದ್ದಾ೜, ಕಪ್ಪಿ ನೋಡಿದ್ದಾ೜ ।
ಕೂಡಿ ಜೋಡಿಲೆ ಮೇಲೊಂದಡರಿಕೊಂಡಾಡ್ಡದು ॥

ಗುಳಿ-ಗುಳಿ ಧ್ವನಿಯಿಂದ ಸುಳಿದಾಡುವ ಕಪ್ಪಿ, ಇಳಿವ ಜನರಿಗೆ ಭಯಪಡಿಸುವ ಕಪ್ಪಿ ।
ಹೊಳೆ ಶರಧಿ ಹಳ್ಳು-ಕೊಳ್ಳುದೊಳೆ ಇರುವಂಥ, ಮಳೆಗಾಲ ತರಿಸುವ ವೋಚಿನ ಕಪ್ಪಿ ॥೧॥

ಶಿವನ ತೋಡಿಯ ಕೆಳಗಿರುವಂಥ ಕಪ್ಪಿ, ಭುವನದಿ ಹಾರಾಡೋ ಹವಣಿಯ ಕಪ್ಪಿ ।
ತವಕದಿ ಶಿವನೋರವಿಲೆ ಹೋಗಿ ಲಂಕೆಯ ಪುರದ ಪತಿ ರಾವಣಗೆ ಸತಿಯಾದ ಕಪ್ಪಿ ॥೨॥

ಶಿಶುನಾಳಧಿತ ರಕ್ಷಿಸಿದಂಥ ಕಪ್ಪಿ, ವಸುಧೆಯೋಳ್ಳ ಎಸೆದಂಥ ಹಸನಾದ ಕಪ್ಪಿ ।
ಕುಶಲದಿ ತರಲಫಟ್ಟುದ ಕೆರಿಯ ನೀರೋಳ್ಳ ದೆಸೆವಡಿಯುತ ಜಿಗಿದಾಡುವ ಕಪ್ಪಿ ॥೩॥

॥೪೬॥

॥ ಪಾರಿವಾಳದ ಆಟ ಭಂದ ॥

ಪಾರಿವಾಳದ ಆಟ ಭಂದ, ಅದು ಹಾರುತ ಬಂದರೆ ಮನಸಿಗಾನಂದ ॥

ಮುಂದಕ್ಕೆ ರೆಕ್ಕೆಯ ಬಡಿದು ಹಿಂದೆ ಚೆಂದಾದ ಪುಟ್ಟದ ಗರಿಗಳ ತೆರೆದು ।
ಸಂದಿ-ಗೋಂದಿ ಬಿಟ್ಟು ಹಿಡಿದು ಬಯಲ ಬಂದರೆ ತೇಲುತ ಆಕಾಶ ಅಲೆದು ॥೧॥

ಕೆಳಗಡೆ ಕರೆದಾನು ಕಳ್ಳು ಜತೆ ಹಾರಲು ಕಳಿಸ್ಯಾನು ಪಳಗಿದ ಮಳ್ಳು ।
ಗುರಿ ಬಿಡಲುಂಟೇನು ಸುಳ್ಳು ಬಿಟ್ಟು ಸಾಗಲು ಭರತಿ ಮಣಿನ ಹಳ್ಳು ॥೨॥

ಹಿಂದಿನ ರೆಕ್ಕೆಯ ಕಿತ್ತು ಮುಂದೆ ಬರುವಂಥ ಪುಟ್ಟದ ಗರಿಗಳ ಹೊತ್ತು ।
ಸಂದಿ-ಸಂದಿಗೆ ಶುಭವಿತ್ತು ಅದು ಕಂದಿಗುಂದದ್ದೊಹಾಂಗ ಸಲುಹಲು ಗೊತ್ತು ॥೩॥

ಮ್ಯಾಲಕ್ಕೆ ಹೊಡಿ ಮೂರು ಲಾಗ ಸಾಲು ತೇಲುವ ಡವಲು ಘಲ ದೈವಭೋಗ ।
ಶಿಶುನಾಳಧಿತನ ಯೋಗ ರಸಿಕರ ಹಾಡಿದು ಹಸನಾದ ಹೊಸ ಪಕ್ಕಿರಾಗ ॥೪॥

॥೪೨॥

॥ ಪ್ರಾಯ ಹೋಗುತ ಬಂತು ॥

ಪ್ರಾಯ ಹೋಗುತ ಬಂತು, ದೇಹ ಒಣಗಿ ನಿಂತು, ಜೀವದ ಬಡಿವಾರ ಏನೆಂಬೇ ।
ಸಾಂಯುವ ಗಳಿಗೇಲೂ ವ್ಯಾಳಿಯ ಚಿಂತೆ, ಸೋಲಬ್ಯಾಡೊ ಜೀವ ಎಂದೆಂಬೇ ॥

ಕೋವಿದನಾದರೆ ಸಾವಿಗಂಜದೆ ಮಹಾದೇವರ ನುಡಿಸೋ ಹೌದೆಂಬೇ ।
ಭಾವವ ನಂಬಿ ಜೀವವ ರಂಭಿಸೋ ಭಾವವೇ ದೇವ ಎಂದೆಂಬೇ ॥೧॥

ಅಷ್ಟಿ-ಚಮುದ ಘಟ ವಿಸ್ತಾರದ ಕೂಟ ಮಸ್ತಕ-ಮನ-ಬುದ್ಧಿ ಎಂತೆಂಬೇ ।
ಮಸ್ತಿ-ಮತ್ತರ-ಕಾಯ ರಸ್ತೇಲಿ ಬಿದ್ದಂಥ ಅಷ್ಟಿರ ಎಂಬುದ ನೀ ಕಾಂಬೇ ॥೨॥

ಪಶ ಪೂಡಿ ಬುದ್ಧಿಯ ಹಸನಾಗಿ ಚಿಂತಿಸು ಉಸಿರು ಗುರುವಿನ ನಾಮು ಎಂತೆಂಬೇ ।
ಮುಸುಕು ತೆಗೆದು ಇನ್ನು ಶಿಶುನಾಳಧೀಶನ ಎಸೆವ ಪಾದಕೆ ನೀ ನಮಿಸೆಂಬೇ ॥೩॥

॥೪೩॥

॥ ಬರಕೋ ಪದ ಬರಕೋ ॥

ಬರಕೋ ಪದ ಬರಕೋ, ಇದರನ್ನೊಯ ತಿಳಕೋ ।
ಸದಮಲ ಜ್ಞಾನದ ಕುದಿ ಉಕ್ಕಿ ಬರುವಾಗ ನದರಿಟ್ಟ ನಿನೊಳು ಸದಮಲ ತತ್ತ್ವದಿ ॥

ಅಡಿಗಣ ಪ್ರಾಸಕೆ ದೋರಕದ ಪದವು, ನುಡಿ-ಶಬ್ದಕೆ ನಿಜ ನಿಲುಕದ ಪದವು ।
ಎಡತೆರಪಿಲ್ಲದೆ ನಡುವಿನಕ್ಕರದಿ ಕಡುಶಾನ್ಯದ ಗುರುತಿನ ಗುರುಪದವು ॥೧॥

ಸರಿಗಮ ಬರೆದಿಹ ಅಸಮ ಸುಪದವು, ಹಸನಾಗಿ ನಿನೊಳು ಎಸೆಯುವ ಪದವು ।
ಕುಶಲದ ಐದಕ್ಕರವಿಹ ಪದವು, ರಸಿಕ ಸಾಧು ಜನ ಹಾಡುವ ಪದವು ॥೨॥

ಗಣನೇಮದ ಗುಣ ಕೆಡಿಸುವ ಪದವು, ತುಣಿಕು ಶಾಸ್ತ್ರಕೆ ಮಣಿಯದ ಪದವು ।
ಗುಣಿಸಿಕೊಳ್ಳದೆ ಸಂಗೀತ ಸ್ವರಗಳನು ತಣಿಸಿ ಒಳಗೆ ಕುಣಿಸ್ಯಾಡುವ ಪದವು ॥೩॥

ಲಯ-ಪ್ರಾಳಯಕೆ ಒಳಗಾಗದ ಪದವು, ನಿಲಂಯದೊಳಗೆ ನಿಜ ನಿಲಿಸುವ ಪದವು ।
ಒಲುಪೆಯಿಂದ ಶಿಶುನಾಳಧೀಶನು ಸುಲಭಕೆ ಎದೆಯೊಳು ಬಿತ್ತಿದ ಪದವು ॥೪॥

ಗುರು ಗೋವಿಂದನ ಧ್ಯಾನದ ಪದವು, ವರ ಓಂಕಾರ ಪ್ರಣವದ ಪದವು ।
ಧರೆಯೊಳು ಶಿಶುನಾಳಧೀಶನ ಪದವು, ದುರಿತ ದಾಗುಣವ ದೂಡುವ ಪದವು ॥೫॥

॥೪೯॥

॥ ಬಲುನಾತ ಬಲುನಾತ ॥

ಬಲುನಾತ ಬಲುನಾತ ।
ಮನವು ಮಲಿನ ತೊಳೆಯದಿರೆ ಹೊಲಸಾಂಯ್ತವ್ವ ॥

ನಾಯಿ ಸತ್ತ್ವ ಕೊಳೆತರೆ ನಾತಲ್ಲ, ಕಾಯಿ ಕೆಟ್ಟ ಹುಳತರೆ ನಾತಲ್ಲ ।
ಬಾಯಿ ಕಚ್ಚಿ ವಿಂಡ ಹೆಂಡ ತಿಂಬುವ ಆಯಗೆಟ್ಟ ಮನುಜರು ನಾತವ್ವ ॥೧॥

ಲುಂಡು ಉಬ್ಬಳಿಸುವುದು ನಾತಲ್ಲ, ಕುಂಡ್ಯಾಗ ಬರುವುದು ನಾತಲ್ಲ ।
ಕಂಡ ಕಂಡ ಜನರ ಕಾಲು ಹಿಡಿದರೆ ಮಂಡಲ ಮಧ್ಯದೊಳೆದು ನಾತವ್ವ ॥೨॥

ಭಂಗಿ ಸೇದಲು ಬಾಯಿ ನಾತಲ್ಲ, ನುಂಗಿ ಕಾರಿದರದು ನಾತಲ್ಲ ।
ಮಂಗಳಾತ್ತುಕ ಗುರು ಗೋವಿಂದನ ಸಂಗ ಮಾಡದೆ ಇರುವುದು ನಾತವ್ವ ॥೩॥

॥೫೦॥

॥ ಬಾಯಿಲೆ ಬ್ರಹ್ಮವ ಬೊಗಳಿದರೇನು ॥

ಬಾಯಿಲೆ ಬ್ರಹ್ಮವ ಬೊಗಳಿದರೇನು, ನಾಯಿಯಂತೆ ಕೊಳೆ ಮೇಯುವಿ ಮನಸೇ ।
ಕಾಯ-ಜೀವರೊಳು ನ್ಯಾಯವ ಹಿಡಿಯದೇ ಮಾಯದೊಳಗೆ ಮುಳುಗೇಳುವಿ ಮನಸೇ ॥

ಪರಸತಿ ಪರಧನ ಪರನಿಂದೆಗೆ ಮನ ಹರಿಸುವಿ ಪಿರಿ ಪಿರಿ ಸಾಕೆಲೊ ಮನಸೇ ।
ಭಾರಿ ಶಾಸ್ತ್ರಗಳ ಪರಿಸಿ ಗಳಿಯ ಥರ ಸೇರಿ ಪಂಜರವ ತೊಳಲುವಿ ಮನಸೇ ॥೫॥

ಹೊಲಸಿನ ಸಿಂಬಳ ಸೇವಿಪ ನೊಣದಂತೆ ತಿಳಿಯದೆ ವಿಷಯದಿ ಬೀಳುವಿ ಮನಸೇ ।
ಇಳೆಂದೊಳು ಶಿಶುನಾಳಧೀಶನ ಒಲಿಸದೆ ಬಲು ಕಮುಂವ ನೀ ಗಳಸುವಿ ಮನಸೇ ॥೬॥

॥ಜೀ॥

॥ ಬಾರೆ ನೀರೆ ತೋರೆ ಮುಖಿ ॥

ಬಾರೆ ನೀರೆ ತೋರೆ ಮುಖಿ ವಾರಿ ಯಾಕೆ ನಿಂತೆ ।
ದೂರ ಹೋದಳೆಂದು ನಾ ದಾರಿ ನೋಡುತ್ತ ಕುಂತೆ ॥

ಆರ ಮುಂದೆ ಹೇಳಿದರೂ ತೀರದೀ ಮಾತು, ಉಂಟಾದ ಅರಿಯರು ನಮ್ಮ ನಿಮ್ಮ ಗೊತ್ತು ।
ಬರತೀನಂತ ಹೇಳಿ ಹೋದ್ದಲ್ಲಿ, ಮರೆತು ಮನ ಕಲ್ಲು ಮಾಡಿದರೇನು ಬಂತು ॥೧॥

ಸಣ್ಣಾಕಿ ನೀ ಇರುತ್ತಾ ನಾವು ನೀವು ಜತ್ತು, ಕಣ್ಣಿಟ್ಟು ಕಾಯುವರೇನಿದು ಮಾತು ।
ಹಣ್ಣಿಮಿ ದಿವಸ ಅಮಾವಾಸಿ ಬಂತು, ಹಣ್ಣಾಗಿ ಉದುರುವ ಬಳ್ಳಿ ಹಬ್ಬಿತ್ತು ।
ಇನ್ನಾಕ ಕರುಣ ಗುಣವು ಇರಲಿ ಸ್ಥಾಲದ ಹರವಿ ಸುಖಿದಲಿ ಹೊತ್ತು ॥೨॥

ವಸುಧೀಯೋಳು ಶಿಶುನಾಳಧೀಶನ ಹೊರತು, ಮುಸುಕು ತೆಗೆದು ನೋಡೆ ಮಾಯೆ ಬಲವಾಯ್ತು ।
ಹಸನಾದ ಹಾಲಿನ ಕೆನಿಯು ನೀರಾಯ್ತು, ವ್ಯಾಸನ ಎಂಬೊ ಮಜ್ಜಿಗಿ ಹುಳಿಯಾಯ್ತು ।
ದೆಸೆದೆಸೆಗಳಿಗೆ ಅಕ್ಕತೆ ಇತ್ತು ಮೋಹವ ತೋಟ್ಟು ಬಂದೆ ನಾ ಸೋತು ಸೋತು ॥೩॥

॥ಜೀ॥

॥ ಬಿಡತೇನಿ ದೇಹವ ಬಿಡತೇನಿ ॥

ಬಿಡತೇನಿ ದೇಹವ ಬಿಡತೇನಿ ।

ಬಿಡತೇನಿ ದೇಹವ ಕೊಡತೇನಿ ಭೂಮಿಗೆ ।
ಇಡತೇನಿ ಮಹಿಮರ ನಡತೆಯ ಹಿಡಿದು ॥೪॥

ಕರುಣದಿ ಕಮುದ ದುರಿತವನು ಕಳೆದು ।
ಮರಣವಳಿದು ಮಾಯಾ-ಪರವಶನಾಗದೆ ॥೫॥

ಪಾವಕಗಾಹುತಿ ಮಾಡಿ ಜೀವನದಸು ।
ಭಾವದಿ ಬಯಲು-ಬ್ರಹ್ಮ ನಾನಾಗುತ ॥೬॥

ಅವನಿಯೋಳು ಶಿಶುನಾಳಧೀಶನೇ ಗತಿಯೆಂದು ।
ಜವನ ಬಾಧೆಯ ಗೆದ್ದು ಶಿವಲೋಕದೋಳಗೆ ನಾ ॥೭॥

॥ಜಂ॥

॥ ಬಿಡು ಬಿಡು ನೀ ಈ ನಡತಿ ॥

ಬಿಡು ಬಿಡು ನೀ ಈ ನಡತಿ, ತಗಿ ಸಲ್ಲದು ಈ ರೀತಿ ॥

ಪೊಡವಿಯೋಳಗೆ ಸುಳ್ಳಿ ಗೊಡವಿ ಯಾತಕೋ, ಸುಡಿಯದೇನೂ ನೀ ನಡಿ ಮನೆಗೆ ।
ಹಡೆಯಂದೆ ಕಮುಂವ ನಡಿ ಮನೆಗೆ ॥೧॥

ಭೋಗ ವಿಷಯದಲಿ ಆಗದಾಗದು ಸ್ವೇಹ, ರಾಗ ಕಮುಂವ ನೀಗಿ ನಡಿ ಮನೆಗೆ ।
ಯೋಗವನೇರಿ ನಡಿ ಮನೆಗೆ ॥೨॥

ಧರೆಯೋಳು ಶಿಶುನಾಳಧೀಶಗೆ ತಪ್ಪಲು, ಮರುಳೆ ಒಪ್ಪನು ನಿನ್ನ ನಡಿ ಮನೆಗೆ ।
ಗರತಿಯ ತರ ಬಾಳ ನಡಿ ಮನೆಗೆ ॥೩॥

॥ಜಂ॥

॥ ಬಿದ್ದೀಯಬ್ಜೀ ಮುದುಕಿ ॥

ಬಿದ್ದೀಯಬ್ಜೀ ಮುದುಕಿ, ಬಿದ್ದೀಯಬ್ಜೀ ।
ನೀ ದಿನ ಹೋದಾಕಿ, ಇರು ಭಾಳ ಜೋಕಿ ॥

ಸದ್ಯಕಿದು ಹುಲುಗೂರ ಸಂತಿ, ಗದ್ದಲದೋಳಗ್ಗಾಕ ನಿಂತಿ ।
ಬಿದ್ದು ಇಲ್ಲಿ ಒದ್ದಾಡಿದರ ಎದ್ದು ಹ್ಯಾಂಗ ಹಿಂದಕ ಬರತಿ ।
ಬುದ್ಧಿಗೇಡಿ ಮುದುಕಿ ನೀನು, ಬಿದ್ದೀಯಬ್ಜೀ ॥೪॥

ಬುಟ್ಟಿಯಲ್ಲಿ ಪತ್ತಲ ಇಟ್ಟೀ, ಅದನು ಉಟ್ಟು ಹೋತ್ತೋಳು ಜೋಕಿ ।
ಕೆಟ್ಟ ಗಂಟಿಚೌಡೇರು ಬಂದು ಉಟ್ಟುದನ್ನೆ ಕದ್ದಾರು ಜೋಕಿ ।
ಬುದ್ಧಿಗೇಡಿ ಮುದುಕಿ ನೀನು, ಬಿದ್ದೀಯಬ್ಜೀ ॥೫॥

ಶಿಶುನಾಳಧೀಶನ ಮುಂದ ಕೊಸರಿ ಕೊಸರಿ ಹೋಗಬ್ಬಾಡ ।
ಹಸನವಿಲ್ಲ ಹರೆಯವು ಸಂದ ಪಿಸುರು ಪಿಚ್ಚಿಗಣ್ಣಿನ ಮುದುಕಿ ।
ಬುದ್ಧಿಗೇಡಿ ಮುದುಕಿ ನೀನು, ಬಿದ್ದೀಯಬ್ಜೀ ॥೬॥

॥ಜಿಜ್‌॥

॥ ಬೋಕಿಯೋಳಗ ಮೂರು ಲೋಕ ॥

ಬೋಕಿಯೋಳಗ ಮೂರು ಲೋಕ ಹುಟ್ಟಿತ್ತು, ಆ ಕುಲ ಈ ಕುಲ ಎಲ್ಲಿತ್ತೋ ಇಂ
ಜೋಕಿಲೆ ಹದಿನೆಂಟು ಜಾತಿಗೆ ಹೇಳತೇನಿ, ಏಕ ಮುಂಡಗಿ ಮಾತಿದು ಗೊತ್ತೋ ॥

ಒಲ್ಲವರಾದರೆ ಹೇಳಿರಿ ತಿಳಿದು, ಮುಲ್ಲಾನ ಮಸೀದಿ ಎಲ್ಲಿತ್ತೋ ।
ಗುಲ್ಲು ಮಾಡಿ ಗುದ್ದಾಡಿ ಅಲಾವಿಗೆ, ಬೆಲ್ಲು ಓದಿಸುವದು ಎಲ್ಲಿತ್ತೋ ॥೧॥

ಸುಳ್ಳಿ ಘಕೀರರಾಗಿ ಪಾಪ ರಿವಾಯತು, ವಿಕಾರಿ ಕಲಿಕಮುದ ಗೊತ್ತೋ ।
ಇಕಾಣಿಗಿದು ಶಿಶುನಾಳಧೀಶನಿಗೆ, ಸವ್ವಾಲಿಗುತ್ತರ ಹೆಚ್ಚಿತ್ತೋ ॥೨॥

॥ಜಿಖ್‌॥

॥ ಬೋಧ ಒಂದೇ ॥

ಬೋಧ ಒಂದೇ, ಬ್ರಹ್ಮನಾದ ಒಂದೇ ।
ಸಾಧನ ಮಾಡುವ ಹಾದಿ ಒಂದೇ, ಆದಿ ಪದ ಒಂದೇ ॥

ಬಿಂದು ಒಂದೇ, ನಿಜಾನಂದ ಒಂದೇ ।
ತಂದೆ ಸದ್ಗುರು ಗೋವಿಂದಗೆ ಒಂದೇ, ಅಂದಿಗಿಂದಿಗು ಒಂದೇ ॥೩॥

ದೋಷ ಒಂದೇ, ಕಮುದಪಾಶ ಒಂದೇ ।
ಶಿಶುನಾಳಧೀಶನ ಭಾಷೆ ಒಂದೇ, ಭವ ನಾಶ ಒಂದೇ ॥೪॥

॥ಜಿಖ್‌॥

॥ ಮಂಗನ ನೋಡಿದೆ ॥

ಮಂಗನ ನೋಡಿದೆ, ನಾನೋಂದು ಮಂಗನ ನೋಡಿದೆ ।
ಕಂಗೆಡಿಸುತ ಮನ ರಂಗಿಲೆ ಕುಣಿದು ಎನ್ನ ಹಂಗು ತೋರೆದು ಅಂಜಸುತಲಿದೆ ॥

ಬಾಲ ಸಿಂಗಳಿಂದ ಎನಿಸಿ, ಭಂಗಕೆನ್ನ ಎಳ್ಳಿಸಿ, ರಾಮಾವತಾರದಿ ಲಂಕೆಯ ಸುಟ್ಟಿ ಮಂಗ ।
ಹೆದರಿಕಿಲ್ಲದ ಮಂಗ, ಗುದಗೇರಿಯ ಹಿರೇ ಮಂಗ, ಮದವೇರ ಮನೆಯ ಕದವ ನೂಕುವ ಮಂಗ ॥೫॥

ಲಕ್ಷ್ಮೀಪುರದ ಮಂಗ, ಲಕ್ಷ್ಮೀವಿಲ್ಲದ ಮಂಗ, ಪ್ರಾಟಿ-ಬಜಾರು ಹಿಡಿದು ಲೂಟಿ ಮಾಡಿದ ಮಂಗ ।
ಸಲಿಗಿಯಿಲ್ಲದ ಮಂಗ, ಕಲಿಯಲಾರದ ಮಂಗ, ಶಿಶುವಿನಾಳಧೀಶನಿಗೆ ಮಣಿಯೊ ಮಂಗ ॥೬॥

॥ಜಲ॥

॥ ಮನಸಿನ ಹರಿದಾಟವನು ॥

ಮನಸಿನ ಹರಿದಾಟವನು ನಿಲಸುಪ್ರದು ಘನಕಷ್ಟವೇನೋ, ಮನಸೇ ।

ಮನಸೇ ಮನಸಿನ ಮನಸ ನಿಲಸುಪ್ರದು ಮನ ತಿಳಿಯುವ ಮನವು ಬ್ಯಾರೋ, ಮನಸೇ ॥೧॥

ವಿಷಯಗಳಲ್ಲಿ ಸುಖಿ ಬಯಕೆ ಬಯಸಿ ಬಲು ಕಸಿವಿಸಿಗೊಂಬುಪ್ರದ್ಯಾಕೋ, ಮನಸೇ ॥೨॥

ತನುತ್ಯಂಯದೋಳು ಸುಳಿದಾಡುವ ಜೀವನ ಗುಣವರಿಯುವ ವಾಗ್ವಾ ಬ್ಯಾರೋ, ಮನಸೇ ॥೩॥

ಗುರುಗೋವಿಂದನ ಚರಣಕಮಲದೋಳು ಭೃಂಗದ ಪರಿಯಲಿ ಗಾನಗೈಯೆಲೋ, ಮನಸೇ ॥೪॥

ದಶದಿಕ್ಷಿಗೆ ಹಾಯಾದೋ ಹಕ್ಕಿಗೆ ಹೋಸಬಲೆ ಹಾಕುವ ಪರಿಯು ಬ್ಯಾರೋ, ಮನಸೇ ॥೫॥

ಇಳೆಂಯೋಳು ಶಿಶುನಾಳಧೀಶನ ತಿಳಿದರೆ ಒಳ-ಹೋರಗೊಂದೇ ಪರಿಯಲೆನ್ನೂ, ಮನಸೇ ॥೬॥

॥ಜಣ॥

॥ ಮರಣಕೆ ಒಳಗಾಗೋ ನರಕುರಿಗಳಿರಾ ॥

ಮರಣಕೆ ಒಳಗಾಗೋ ನರಕುರಿಗಳಿರಾ, ಅರಿವಿದ ಸಾರುವೆ ಕೇಳಿರಿ ।

ಮರೆಯದೆ ಗುರುಮಂತ್ರ ಬರೆದೋದಿ ಜಪಿಸಿರಿ, ಸ್ವರಣೇಲಿ ಪರತತ್ವ ನಿಲಿಸಿರಿ ॥

ದೇಹದೋಳಗೆ ಇದ್ದು ಮಾಯೆ-ನೋವಿಗೆ ಬಿದ್ದು ಸಾವಿಗಂಜುತೆ ಬಾಯಿ ಬಿಡಬೇಡಿರಿ ।
ಅಯ ತೀರದ ಮುನ್ನ ಜೀವ-ಪರಮರ ಒಂದು ತಾವು ಕೂಡಿಸಿ ದೇವರೋಡಗೂಡಿರಿ ॥೧॥

ಹಸಿವು-ವಿಷಯ-ತೃಷ್ಣೆ ವೃಸನ ಮಾಡುವ ಮನದ ಕಸರು ಕಳೆದು ಕಾಮುವ ದೂಡಿರಿ ।
ವಸುಧೆಯೋಳು ಶಿಶುನಾಳಧೀಶನೆ ಗತಿಯೆಂದು ಹಸನಾಗಿ ತಮವಳಿದು ಹಾಡಿರಿ ॥೨॥

॥೬೦॥

॥ ಮರುಳೇ ಮರೆತಿರಬೇಡ ॥

ಮರುಳೇ ಮರೆತಿರಬೇಡ ಗುರುವಿನ, ಮಾಡೋ ಶ್ರೀ ಶಿವಭಜನ ।
ಮಾಡೋ ಶ್ರೀ ಶಿವಭಜನ ನೇಮದಿ, ಮಾಡೋ ಶ್ರೀ ಶಿವಭಜನ ॥

ಅಳಿವುದು ಕಾಯ ಉಳಿವುದು ಕೀರ್ತಿ ತಿಳಿದು ನೋಡೆಲೋ ರೀತಿ ।
ಬಿಡು ಅವಿಚಾರ ಮಾಡೋ ಸುವಿಚಾರ ಸ್ಥಿರವಲ್ಲೋ ಈ ಸಂಸಾರ ॥೧॥

ಎಲ್ಲಿಯ ತನಕ ಹಂಬಲಿಸುವಿ ನೀ ನಂದಿಶನ ಮರೆತು ।
ಕಂದ ನಿನಗಿಂಬಿಲ್ಲ ಈ ಭವದಿ ಸುಂದರ ಗುರುವಿನ ಪಾದಕ ಹೊಂದಿ ॥೨॥

ಅಡಿಗಡಿಗೆ ಶಿವನಾಮವ ಸೃರಸೋ ಧೃಥಭಕ್ತಿಯ ನಿಲಿಸೋ ।
ಶಿಶುನಾಳಧಿಶ ಶ್ರೀ ಬಸವೇಶನ, ಶಿಶುನಾಳಧಿಶ ಶ್ರೀ ಬಸವೇಶನ,
ಮಾಡೋ ಶ್ರೀ ಶಿವಭಜನ ಪ್ರೇಮದಿ, ಮಾಡೋ ಶ್ರೀ ಶಿವಭಜನ ॥೩॥

॥೬೧॥

॥ ಮೂಕನಾಗಿರಬೇಕು ॥

ಮೂಕನಾಗಿರಬೇಕು, ಜಗದೋಳು ಜೋಕ್ಕಾಗಿರಬೇಕು ।
ಕಾಕು-ಕುಹಕರ ಸಂಗ ನೂಕಿರಬೇಕು, ಲೋಕೇಶನೋಳೀಕವಾಗಿರಬೇಕು ॥

ಕಚ್ಚುವ ನಾಯಂತೆ ಬೋಗಳುವರು, ಹುಣ್ಣರಂದದೆಂಳಿಷ್ಟರ ಇಲ್ಲದವರು ।
ಲುಣ್ಣರು ನಾಡಿಕೆ ತೊರೆದಿವರು ॥
ಮುಚ್ಚಿದ ಸುದ್ದಿಯ ಬಚ್ಚಿಡದಂಥ ಕುತ್ಸಿತ ಮನುಜರನಗಲಿರಬೇಕು ॥೧॥

ಲೋಕನುಡಿಯ ವಾತಾಡುವರು, ತೂಕವರಿಯದ ಕುಹಕ ಬುದ್ಧಿಯ ಜನರು ।
ತಾಕು-ತಗಲು ನುಡಿಯಾಡುವರು ॥
ಸೂಕರ ಮನುಜರ ಸಂಗತಿ ಹಿಂಗಿಸಿ ಶ್ರೀಕರ ಬ್ರಹ್ಮ ತಾನಾಗಿರಬೇಕು ॥೨॥

ನುಡಿದ ನುಡಿಯಂತೆ ನಡೆಯಲಿಬೇಕು ನಾವು ಗುರುವಿನ ಅಡಿಯ ಹಿಡಿಯಲಿಬೇಕು ।
ಕಡು ಮದ ನಡತಿಯ ಬಿಡಬೇಕು ॥
ಪೊಡವಿಪ ಶಿಶುನಾಳಧಿಶನ ಕಂಡು ಗುಡಿಪುರ ಕಲ್ಪತ ಕೂಡಿರಬೇಕು ॥೩॥

॥६७॥

॥ ಮೋಹದ ಹೆಂಡತಿ ತೀರಿದ ಬಳಿಕ ॥

ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನಾಗ್ಯಕೋ ।
ಸಾಪು-ನೋವಿಗೆ ಸಾಗುವ ಬೀಗನ ದೇಹದ ಹಂಗೊಂದೆನಗ್ಯಕೋ ॥

ಖಂಡವನದಿ ಸೋಂಕಿ ತನ್ನ ಚೈಯೋಳು ತಾಕಿ ಬಂಡೆದ್ದು ಹೋಗುವುದು ಭಯವಾಗ್ಯಕೋ ।
ಮಂಡಲನಾಡಿಗೆ ಪಿಂಡದ ಗೂಡಿಗೆ ಚಂಡಿತನದಿ ಚರಿಸ್ಯಾಡುವುದ್ದಾಗ್ಯಕೋ ॥೧॥

ತಂದೆ ಗೋವಿಂದ ಗುರುವಿನ ಸೇವಕ ಕುಂದಗೋಳಕೆ ಬಂದು ನಿಂತನಾಗ್ಯಕೋ ।
ಬಂಧುರ ಶಿಶುನಾಳಧೀಶನ ದಯದಿಂದ ಇಂದಿಗೆ ವಿಷಯದ ವ್ಯಾಸನಗಳಾಗ್ಯಕೋ ॥೨॥

॥६८॥

॥ ಯಾರ ಗೊಡವಿನಾಗ್ಯತಕ ॥

ಯಾರ ಗೊಡವಿನಾಗ್ಯತಕ ಮಗಳ, ಮುನೋಡಿ ಹಂಜಿ ನೂಲಮ್ಮು ।
ದಾರಿಕಾರರು ನಿನ್ನ ಮಾರಿಯ ನೋಡಲು ಮಾರಿ ಎತ್ತಿ ನೋಡಬೇಡವಮ್ಮು ॥

ಆಸನದೊಡ್ಡ ಮಣಿಗಳ ಮಾಡಿ ಆ ಶಶಿ-ರವಿಯ ಕಂಬವ ಮಾಡಿ ।
ಸೂಸುವ ಚಕ್ರದ ಎಲಿ ಮಾಗ್ಯಲೆ ದಶವಾಯುಗಳೆಂಬ ನುಲಿಗಳ ಬಿಗಿದು ।
ಹರಿಯನು ಬ್ರಹ್ಮನಾಳವ ಮಾಡಿ ಕುರುಹುನಾಶಕ ಬೇನಕನ ಹೂಡಿ ।
ಪರಶಿವನೆಂಬ ದಾರವ ಕಟ್ಟಿ ವೈರಾಗ್ಯವೆಂಬ ಬಿಲ್ಲನು ಇಟ್ಟು ॥೧॥

ಜ್ಞಾನವೆಂಬುವ ಕದಿರನು ಇಟ್ಟು ಮಾನವಧಮುದ ಹಂಚಿಯ ಹಿಡಿದು ।
ಅನುಭವವೆಂಬುವ ಎಳಿಗಳ ತೆಗೆದು ಅನುವಲಿ ಸುಮ್ಮನೆ ನೂಲಮ್ಮು ।
ಕಕ್ಷುಲಾತೆಂಬೊ ಕಸರನು ಕಳಿದು ಸುಖಿದು:ಖಿಗಳ ತೊಕವ ಹಿಡಿದು ।
ಭಕುತಿಯೆಂಬುವ ಕೊಳವಿಯ ಹಿಡಿದು ಭಾವದ ಕುಕ್ಕಡಿ ನೂಲಮ್ಮು ॥೨॥

ಇಪ್ಪತ್ತೊಂದು ಸಾವಿರದ ಮೇಲೆ ಆರು ನೂರು ಎಳಿಗಳ ಹೋಯ್ದು ।
ತಪ್ಪದೆ ಎಣಿಕೆಯ ಮಾಡಿ ನೀನು ಒಪ್ಪದಿ ಪತ್ತಲ ಸುತ್ತಮ್ಮು ।
ಪ್ರತ್ಯೇಕ ಪರಮಾತ್ಮನೆಂಬುವ ಉತ್ತಮವಾದ ಹೋಳ ನೆಯ್ದು ।
ಪೃಥಿವೀವಾಸ ಶಿಶುನಾಳಧೀಶಗೆ ಮುಟ್ಟಿಸಿ ಮುಕ್ತಿಯ ಪಡೆಯುಮ್ಮು ॥೩॥

॥೬೪॥

॥ ಶಿವಲೋಕದಿಂದ ಒಬ್ಬ ಸಾಧು ಬಂದಾನೋ ॥

ಶಿವಲೋಕದಿಂದ ಒಬ್ಬ ಸಾಧು ಬಂದಾನೋ, ಶಿವನಾಮವನ್ನು ಕೇಳಿ ಅಲ್ಲಿ ನಿಂತಾನೋ ||

ಮೈ ತುಂಬ ಬೂದಿಯನ್ನು ಧರಿಸಿಕೊಂಡಾನೋ, ಕೊರಳೋಳು ರುದ್ರಾಕ್ಷ ಕಟ್ಟಿಕೊಂಡಾನೋ |
ಮೈಯಲ್ಲಿ ಕಪನಿಯ ತೊಟ್ಟಿಕೊಂಡಾನೋ, ಕೈಯಲ್ಲಿ ಶ್ರೀಶಾಲ ಹಿಡಿದುಕೊಂಡಾನೋ ||೧||

ಉರ ಹೊರಗೆ ಬಂದು ಮತ ಕಟ್ಟಿಸ್ಯಾನೋ, ಮತದ ಬಾಗಿಲೋಳಗೆ ತಾನೇ ನಿಂತಾನೋ |
ಒಂಬತ್ತು ಬಾಗಿಲ ಮನೆಗೆ ಹಚ್ಚಾನೋ, ಒಂಬತ್ತು ಬಾಗಿಲ ಮನೆಗೆ ಹಚ್ಚಾನೋ,
ಧರೆಯೋಳು ವೆರೆಯುವ ಶಿಶುನಾಳಧೀಶನು ಶಿಷ್ಯ ಶರೀಫ್‌ನ ಖೂನ ಹಿಡಿದಾನೋ ||೨||

॥೬೫॥

॥ ಸದ್ಗುರು ಸಾಕಿದ ಮದ್ವಾನಿ ॥

ಸದ್ಗುರು ಸಾಕಿದ ಮದ್ವಾನಿ ಬರುತ್ತಿದೆ ಎದ್ದು ಹೋಗಿರಿ ಇದ್ದ ನಿಂದಕರು |
ಬಿದ್ದ ಈ ಭವದೋಳು ಒದ್ದಾಡೊ ಜನರನ್ನು ಉದ್ದಾರ ಮಾಡುತ ಬರುತ್ತಲಿದೆ ||

ಆಕಾಶ ನೋಡುತ ವಾಯುವ ನುಂಗುತ ರ್ಯಾಂಕರಿಸುತ್ತಲದು ಬರುತ್ತಲಿದೆ |
ಅಷ್ಟಮದಗಳೆಂಬ ಕೆಟ್ಟ ನೀಚರನ್ನು ಸಿಟ್ಟಿಲೆ ಸೀಳುತ ಬರುತ್ತಲಿದೆ ||೩||

ಪ್ರಣವ ಸ್ವರೂಪವ ಅನುದಿನ ನೋಡುತ ಘನ ಸುಖಿದಲಿ ಅದು ಬರುತ್ತಲಿದೆ |
ಮನವ ಶಿಶುನಾಳಧೀಶನೋಳು ಮಗ್ನಿ ಮಾಡಿ ಚಿನುಮಂಯಾತ್ಮಕವಾಗಿ ಬರುತ್ತಲಿದೆ ||೪||

॥೬೬॥

॥ ಸರಿಯೇ ಇದು ಸರಿಯೇ ॥

ಸರಿಯೇ ಇದು ಸರಿಯೇ |
ಇದು ಸರಿಯಲ್ಲ, ಹರಿ-ಹರ ಸುರರಿಗಲ್ಲದ ಮಾತು ||

ಧರೆಗೆ ಉದಿಸಿ ಬಂದು ನರಜನ್ನು ಸ್ಥಿರವೆಂದು ಸಿರಿಯೇ ಮಿಗಿಲೆಂದು ಕುದಿಯುವುದು |
ಮನಸಿನ ತಾಳಕೆ ಧಕ-ಧಿಮಿ ಕುಣೆಯುತ ಮುಣಿಗಿಸಿ ಬಾಳನು ಬೇಯುವುದು ||೧||

ಅಂಗ-ಲಿಂಗದ ಸುಖ ಸಮರಸ ಅರಿಯದೆ ಮಂಗನಂತೆ ಲಿಂಗ ಧರಿಸುವುದು |
ಸಂಗವ ಬೇಡದೆ ಶಿಶುನಾಳಧೀಶನ ಸಂಗಾತಿಯಾಗದೆ ಸಾಯುವುದು ||೨||

॥೬೨॥

॥ ಸವಾಲೋಂದು ನಿನ್ನ ಮ್ಯಾಲ ॥

ಸವಾಲೋಂದು ನಿನ್ನ ಮ್ಯಾಲ, ಶಾಹಿರ ಕೇಳ ।

ಬಯಲು ಅಲಾವಿಗೆ ನವಿಲು ಕುಣೆದು ನಿಂತು ।
ತೈಲವಿಲ್ಲದ ಜೊತೆ ಬೆಳಕು ಮದೀನದಿ ॥೧॥

ಆವಿ ಹೊಟ್ಟೆಯಲೋಂದು ಎಮ್ಮು ಕರವ ಹುಟ್ಟೆ ।
ಹಮ್ಮುಲೆ ಹೈನ ಮಾಡ್ತು ಮಕ್ಕಾ ಮದೀನದಿ ॥೨॥

ವೊಲದ ತೆಲಿಯ ಮ್ಯಾಲ ಇಲಿ ಹೋಗಿ ಕುಳಿತಿತ್ತು ।
ಸಲಗಿ ಹಚ್ಚಿದ ನರಿ ಹುಲಿಯ ಕೊಂದಿತು ಹಾರಿ ॥೩॥

ಪಂಜರದೊಳಗಿನ ಹುಂಜ ಕಾಮಿಯ ನುಂಗಿ ।
ಪಿಂಜಾರಣ್ಣನ ಜೊತೆ ಪಂಜಾಗಿ ಉರಿದಿತ್ತು ॥೪॥

ಬಂಡಿಗಾಲಿಯ ಬುಡಕ ಬೆಂಕಿಯು ಹಚ್ಚಿತ್ತು ।
ಪುಂಡ ಯಜೀದನ ಕುಂಡಿಯು ಸುಟ್ಟಿತ್ತು ॥೫॥

ತಾಬೂತಿನೊಳಗೋಂದು ತಗಡಿನ್ ಹಸ್ತವ ಕಂಡು ।
ಮೆಹಬೂಬ ಶಿಶುನಾಳಧಿಂಶಗ ನಗಿ ಬಂತು ॥೬॥

॥೬೩॥

॥ ಸಾಧುಜನರ ಸಹಜಪಥವಿದು ॥

ಸಾಧುಜನರ ಸಹಜಪಥವಿದು, ಸದಾನಂದವಾಗಿರೋದು ॥

ಬೇಕು-ಬ್ಯಾಡ ಎಂಬುದೆಲ್ಲ ಸಾಕುಮಾಡಿ ವಿಷಯ ನೂಕಿ ।
ಲೋಕದಲ್ಲಿ ಏಕವಾಗಿ ಮೂಕರಂತೆ ಚರಿಸುತ್ತಿಹುದು ॥೧॥

ಎಲ್ಲ ಕುಳಿತರಲ್ಲಿ ದೃಷ್ಟಿ ಎಲ್ಲ ನಿಂತರಲ್ಲಿ ಲಕ್ಷ್ಯಿ ।
ಅಲ್ಲಿ ಇಲ್ಲ ಎಂಬೋದಳಿದು ಎಲ್ಲ ತಾನೆ ಆಗಿರೋದು ॥೨॥

ದೇಹ ಧರಿಸಿ ವೋಹ ಹರಿಸಿ ರಾಗ ಭೋಗ ನೀಗಿ ನಿತ್ಯ ।
ಸೋಗು ಬಿಟ್ಟು ಶಿಶುನಾಳೇಶನ ಭಾಗವಾಗಿ ಬೆಳಗುತ್ತಿಹುದು ॥೩॥

॥६९॥

॥ ಸೋರುತ್ತಿಹುದು ಮನಿಯ ಮಾಳಿಗ ॥

ಸೋರುತ್ತಿಹುದು ಮನಿಯ ಮಾಳಿಗ ।
ಮಳಿಗಾಳಿಗೆ ನೆನೆದು, ಸೋರುತ್ತಿಹುದು ಮನಿಯ ಮಾಳಿಗ ॥

ಸೋರುತ್ತಿಹುದು ಮನಿಯ ಮಾಳಿಗಿ ದಾರು ಗಟ್ಟಿ ಮಾಳ್ವರಿಲ್ಲ ।
ಕಾಳಕತ್ತಲೇ ಒಳಗೆ ನಾನು ಮೇಲಕೇರಿ ಹೇತ್ತಲಾರೆ ॥೧॥

ಮುರುಕು ತೊಲೆಯು ಹುಳುಕು ಜಂತಿ ಕೊರೆದು ಸರಿದು ಕೀಲ ಸಡಲಿ ।
ಹರಕು ಚಪ್ಪರ ಜೀರುಗಿಂಡಿ ಮರೆತು ನಾನು ಹೆಟ್ಟಲಾರೆ ॥೨॥

ಕರಂತಿ ಹುಲ್ಲು ಕಸಪು ಹತ್ತಿ ಹರಿದು ಸಾಲು ಇರುವಿ ಮುತ್ತಿ ।
ಜಲದ ಭರದಿ ಸರಿಯೆ ಮಣ್ಣ ಒಳಗೆ ಹೊರಗೆ ಏಕವಾಗಿ ॥೩॥

ಕಾಂತಿ ಕೇಳಿ ಕರುಣದಿಂದ ಬಂತು ಕಾಣೇ ಹುಬ್ಬಿ ಮಳೆಯು ।
ನಿಂತು ಶಿಶುನಾಳಧೀಶ ತಾನು ಎಂತೊ ಪೋರೆವನು ಎಂದು ನಂಬಿದೆ ॥೪॥

॥२०॥

॥ ಸ್ವೇಹ ಮಾಡಬೇಕಿಂಥವಳ ॥

ಸ್ವೇಹ ಮಾಡಬೇಕಿಂಥವಳ ।
ಒಳ್ಳೀ ವೋಹದಿಂದಲಿ ಬಂದು ಕೂಡುವಂಥವಳ ॥

ಚಂದ್ರಗಾವಿ ಸೀರೀನುಟ್ಟು ದಿವ್ಯ ಕೆಂದಾವರಿ ವೋಗಿನ್ನು ಕುಪ್ಪಸ ತೊಟ್ಟು ।
ಬಂದಾಳು ಮಂದಿರ ಬಿಟ್ಟು ನಾಲ್ಕು ಮಂದಿಯೊಳು ಬಂದು ನಾಚುವಳಿಟ್ಟು ॥೧॥

ಅರಗಿಳಿಗಳ ಸಮು ಇವಳ ನುಡಿಯು ಚೆಲ್ಲು ಸುಳಿನಾಭಿ ಕುಚಕುಂಭ ಕಳಹಂಸನಡೆಯು ।
ಥಳಥಳಿಸುವ ತೋಳೊತ್ತಡೆಯು ಒಳ್ಳೀ ಬಳುಬಳುಕುವ ನಡುವು ತಳಿರಡಿಯು ॥೨॥

ಮುಕ್ತ ಕಾಮಿನಿ ಎನ್ನ ಕಾಡಿ ವೋಹಮತ್ತ ಸುರತಸುಖಿ ಸುದುವಂತೆ ಕೂಡಿ ।
ಹುಟ್ಟನ್ನೇ ಕಳಿದಳೊ ಖೋಡಿ ದೇವ ಶಿಶುನಾಳಧೀಶನ ಪಾದಕೆ ದೂಡಿ ॥೩॥

॥೨೮॥

॥ ಹಾಕಿದ ಜನಿವಾರವ ॥

ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ ।
ಹಾಕಿದ ಜನಿವಾರ ನೂಕಿದ ಭವಭಾರ ಲೋಕದಿ ಬ್ರಹ್ಮಜಾಣ ನೀ ಪಡೆಯೆಂದು ॥

ಸಂಧ್ಯಾವಂದನೆ ಕಲಿಸಿ ಆನಂದದ ಬಿಂದುಮಧ್ಯದಿ ನಿಲಿಸಿ ।
ನಂದಿಸಿ ಮನಸನು ಆತ್ಮದ ಜಲದಲಿ ಎಂದೆಂದಿಗೂ ಯಮನಂದುಗವಳಿಯೆಂದು ॥೧॥

ಕಂಡವರೊಡನಲೆದಿ ಧರ್ಮಾಲಂಡರ ಜೊತೆಗೆ ಬೆರೆತಿ ।
ಪುಂಡನೀತನ ನೂಕು ಎಂದು ನಿಂದಿಸೆ ಅವ ಗಂಡೆಂದರೀತನೆ ನೀವಲ್ಲ ಭೀ ಎಂದು ॥೨॥

ಶಿಶುನಾಳಧೀಶ ಗುರು ತನೇಷುಡಲೊಳು ವಶವಿದ್ದ ಸೂತ್ರವನು ।
ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ ಉಸುರುತ ಮಂತ್ರವ ಹೊಸಬನ ಮಾಡಿದ ॥೩॥

॥೨೯॥

॥ ಹಾವು ತುಳಿದೇನೇ ॥

ಹಾವು ತುಳಿದೇನೇ, ಮಾನಿ, ಹಾವು ತುಳಿದೇನೇ ।
ಹಾವು ತುಳಿದು ಹಾರಿ ನಿಂತೆ ಜೀವ ಕಳವಳಿಸಿತೇ ಗೆಳತಿ ।
ದೇಹತ್ಯಂದ ಸ್ಕೃತಿಯು ತಪ್ಪಿ ದೇವಾ ನೀನೇ ಗತಿಯು ಎಂದು ॥

ಹರಿಗೆ ಹಾಸಿಗೆಯಾದ ಹಾವು ಹರನ ತೋಳಿನೊಳರುವ ಹಾವು ।
ಧರೆಯು ಹೊತ್ತು ವೆರೆವ ಹಾವಿನ ಶಿರವ ವೆಟ್ಟಿದೆ ಶಿವನ ದಯದ ॥೧॥

ಬೋಧಾನಂದವಾಗಿ ಬರಲು ಹಾದಿಯೊಳಗೆ ಮಲಗಿ ಇರಲು ।
ಪಾದದಿಂದ ಪೊಡವಿಗೊತ್ತಲು ನಾದಗೊಳಿಸಿತು ನಿಜದಿ ನೋಡೆ ॥೨॥

ಕಾರಡಗಿಯ ಉರ ಹೊರಗೆ ದಾರಿ ಕಟ್ಟಿ ತರುಬಿದಂಥ ।
ಫೋರತರದ ಉರಗ ಅದರ ಕ್ಷಾರಿಹಲ್ಲ ಮುರಿವ ತೆರದಿ ॥೩॥

ಸತ್ಯ ಶಿಶುವಿನಾಳಧೀಶನ ಉತ್ತಮರ ಸೇವಕನಿಗೆ ।
ಕತ್ತಲಲ್ಲಿ ಬಂದು ಕಾಲಿಗೆ ಸುತ್ತಿಕೊಂಡಿತು ಸಣ್ಣ ನಾಗರ ॥೪॥

॥೨೩॥

॥ ಹುಟ್ಟಿದ್ದ ಹೊಲಿಮನಿ ॥

ಹುಟ್ಟಿದ್ದ ಹೊಲಿಮನಿ, ಬಿಟ್ಟಹೊಂಟ್ಟಿ ಖಾಲಿಮನಿ, ಎಷ್ಟಿದ್ದರೇನಿದು ಫೋಗಿಮನಿ ।

ವಸ್ತಿ ಇರುವ ಮನಿ, ಗಸ್ತಿ ತಿರುಗುವ ಮನಿ, ಶಿಸ್ತಿಲೆ ಕಾಣುವ ಶಿವನ ಮನಿ ॥೧॥

ಚಂತ ಕಾಂತಿಯ ಮನಿ, ಸಂತ ಸವತಿಯ ಮನಿ, ಅಂತೂ ಬಲ್ಲವರಿಗೆ ಆಡೋ ಮನಿ ॥೨॥

ಒಂಭತ್ತು ಬಾಗಿಲ ದಾಟ ಹೊರಟು ಹೋಗುವಾಗ ಫಂಟೆ ಬಾರಿಸಿದಂತೆ ಗಾಳಿಮನಿ ॥೩॥

ವಸುಧೀಯೋಳಗೆ ನಮ್ಮ ಶಿಶುನಾಳಧಿಂಶನ ಹಸನಾದ ಪದಗಳ ಹಾಡೋ ಮನಿ ॥೪॥

॥೨೪॥

॥ ಹೋಗುತ್ತಿಹುದು ಕಾಯ ವೃಥಂ ॥

ಹೋಗುತ್ತಿಹುದು ಕಾಯ ವೃಥಂ, ಇದರ ಲಾಘವ ತಿಳಿದವ ಯೋಗಿ ಸಮಥಂ ॥

ಏಳು ಜನ್ಮಾಂತರ ದಿನವು ಹೀಂಗ ಹೋಳದ್ದು ನಿನಗಿಲೊಲ್ಲಿ ನೆನವು ।
ಭೋಗಲಂಪಟ ಸುಖಿ ಫನವು ಭವರೋಗದಿ ಮರಣಕ್ಕೆ ಆಯಿತೊ ಅನುವು ॥೧॥

ಬದುಕೇನು ಮಾಡಿದ ಇಲ್ಲಿ ಸುಳ್ಳಿ ಮುದುಕಾಗಿ ವೆರೆದ್ದಲೊಲ್ಲಿ ಲೀ ಹುಟ್ಟು ಮರುಳಿ ।
ಅದನು ಕೇಳುವ ಯಮನಲ್ಲಿ ಸದ್ಯ ನದರಿಟ್ಟು ನೋಡಿಕೊ ಉದಿಸಿದ್ದಾವಲ್ಲಿ ॥೨॥

ಇನ್ನಾರ ತಿಳಿ ಕಂಡ್ಯ ತಮ್ಮ ನುಡಿ ಓಂ ನಮಃ ಶಿವ ಎಂಬೋ ಮಂತ್ರದ ಮರ್ಮ ।
ಮಣ್ಣ ಪಾಪಂಗಳ ಕರ್ಮ ಕಳೆದು ಉಳಿದುದೇ ಶಿಶುನಾಳಧಿಂಶನ ಧರ್ಮ ॥೩॥

॥೨೫॥

॥ ಹೌದಪ್ಪ ಹೌದು ನೀನೇ ದೇವರ ॥

ಹೌದಪ್ಪ ಹೌದು ನೀನೇ ದೇವರ ।
ನಿಂದ ನೀ ತಿಳಿದರ ನಿನಗಿಲೊಲ್ಲಿ ದೂರ ॥

ನಿದ್ದಿಯೋಳಗ ಸದಾ ಎಚ್ಚರಾಗಿರಬೇಕು, ತಂಬಾಕಿಲ್ಲದ ಬತ್ತಿ ಹೊಗೆ ಸೇದಿರಬೇಕು ॥೧॥

ನೀರಿಲ್ಲದ ಜಳಕ ಮಾಡಿರಬೇಕು, ಅರಿವೆ ಇಲ್ಲದ ಮಡಿಯ ಉಟ್ಟಿರಬೇಕು ।
ಉಂಟ ಇಲ್ಲದ ಹೊಟ್ಟೆ ತುಂಬಿರಬೇಕು, ಉಂಟ ಇಲ್ಲದ ಹೊಟ್ಟೆ ತುಂಬಿರಬೇಕು ॥೨॥

ಸರೆ ಕುಡಿಯದೆ ನಿಶೆ ಹತ್ತಿರಬೇಕು, ಎಬಡಾ ತಬಡಾ ನಾಲಿಗೆ ಬಿದ್ದಿರಬೇಕು ।
ವೋಚಿಲೆ ಹೋಗಿ ಶಿಶುನಾಳಧಿಂಶನ ಪಾದದಿ ತಲೆಯಿಟ್ಟು ಬಿದ್ದಿರಬೇಕು ॥೩॥

॥२६॥

॥ ಹೌದೆ ನಮ್ಮವ್ವ ನೀನು ॥

ಹೌದೆ ನಮ್ಮವ್ವ ನೀನು, ಹೌದೆ ನಮ್ಮವ್ವ ನೀನು |
ಹೌದೆ ಭವದ ಗೊನಿ ಕೊಯ್ದಿ, ಮುಕ್ತಿಯ ಮನಿಗೊಯ್ದಿ ನಮ್ಮವ್ವ, ನೀನು ||

ಹಡೆದ ಕರ್ಮವನೆಲ್ಲಾ ಬಡಿದೆ, ಕರ್ಮದ ಬೇರ ಕಡಿದೆ |
ಕರ್ಮದ ಬೇರ ಕಡಿದೆ ನಮ್ಮವ್ವ, ನೀನು ||೧||

ಹೌದೆ ಸ್ವಾಮಿಗೆ ಹೊಚ್ಚಿ ನೈದೆ, ಅಪ್ಪನ ಗುಡಿಗೊಯ್ದಿ |
ಅಪ್ಪನ ಗುಡಿಗೆ ಒಯ್ದಿ ನಮ್ಮವ್ವ, ನೀನು ||೨||

ತಿಳಿದೆ ಶಿಶುನಾಳಧೀಶನ, ನೀ ಕಳಿದೆ ಪಾಪವ |
ನಿನ್ನ ಮಗನ ಜಾಣವ ಬೆಳಿದೆ ನಮ್ಮವ್ವ, ನೀನು ||೩||

॥२७॥

॥ ಹ್ಯಾಂಗ ಬಳಕಿಯ ಮಾಡಬೇಕಣ್ಣ ॥

ಹ್ಯಾಂಗ ಬಳಕಿಯ ಮಾಡಬೇಕಣ್ಣ, ಹ್ಯಾಂಗಾದ ಮ್ಯಾಲಿನ್, ಹ್ಯಾಂಗ ಬಳಕಿಯ ಮಾಡಬೇಕಣ್ಣ |
ಹ್ಯಾಂಗ ಬಳಕಿಯ ಮಾಡಬೇಕು ಹಂಗು ಹರಿದು ನಿಂತ ಮ್ಯಾಲೆ,
ಭಂಗಿ-ತಂಬಾಕ ಸೇದಿ ಮರುಳಿನ ಗುಂಗಿನೊಳಗೆ ಕುಳಿತ ಮ್ಯಾಲಿನ್ ||

ಪಡೆದ ತಾಯಿ-ತಂದಿ ನೋಡಣ್ಣ, ದುಡಿದುಡಿದು ಸತ್ತರು, ಮಡದಿ-ಮಕ್ಕಳ ಪರಿವೆಯಿಲ್ಲಣ್ಣ |
ಮಡದಿ-ಮಕ್ಕಳ ಪರಿವೆಯಿಲ್ಲ, ಒಡೆದು ಹೇಳುವ ಮಾತಿದಲ್ಲ,
ಬಿಡದೆ ಶೇಂದಿ ಶೇರೆಯ ತಂದು ಸಿಡಿದು ಬೀಳುಹಾಂಗ್ ಕುಡಿದ ಮ್ಯಾಲಿನ್ ||೨||

ಮಂಡರಾಗಿ ತಿರುಗುತಾರಣ್ಣ, ಭಂಡಾಟ ಕೇಳಿರಿ, ಹೆಂಡ-ಹೇಸಿಗಿ-ನಾಚಿಕಲ್ಲಣ್ಣ |
ಹೆಂಡ-ಹೇಸಿಗಿ-ನಾಚಿಕಲ್ಲ, ಲಂಡ-ಭಂಡರು ಕೂಡಿಕೊಂಡು,
ಗಂಡರಿಲ್ಲದ ಮನಿಯ ಒಳಗೆ ರಂಡಿಗೂಳು ಉಂಡ ಮ್ಯಾಲಿನ್ ||೩||

ದೇಶದೊಳಗ ಹೇಸಿ ಕಾಣಣ್ಣ, ತಾ ಸೋಸಿ ನೋಡಲು, ಘಾಸಿ-ಘಾಸಿಗಳಾಗುತಾವಣ್ಣ |
ಘಾಸಿ-ಘಾಸಿಗಳಾಗುತಾವು, ವೋಸ ಮಾಡಿ ಮಾತ ದೂಡಿ,
ಕೂಶ ಶಿಶುನಾಳಧೀಶನಲ್ಲ ವಾಸಿಯಾಗಿ ಘಾಸಿ ಬೀಳದೆ ||೪||